



सेंटर सरल भाषाय ई – कलिके
सेंट सरल भाषा ई शिक्षण
Cent Saral Bhasha E-Learning

कन्नड भाषाय सुलभ कलिके
कन्नड भाषा का सरल ज्ञान
Easy Learning of Kannada Language

(हिन्दी Hindi – इंग्लिश अंग्रेजी English – कन्नड कन्नड Kannada)

केन्द्रीय कार्यालय (राजभाषा विभाग), मुम्बई

कन्नड भाषा की वर्णमाला

कन्नड	हिन्दी	अंग्रेजी		कन्नड	हिन्दी	अंग्रेजी
क	क	ka		ख	प	pa
ख	ख	kha		घ	फ	pha
ग	ग	ga		ब	ब	ba
घ	घ	gha		भ	भ	bha
ङ	ङ	Nga		म	म	ma
च	च	cha		य	य	ya
छ	छ	chha		र	र	ra
ज	ज	ja		ल	ल	la
झ	झ	jha		व	व	va
ञ	ञ	Nja		श	श	sha
ट	ट	Ta		ष	ष	Sha
ठ	ठ	Tha		स	स	sa
ड	ड	Da		ह	ह	ha
ढ	ढ	Dha		ळ	ळ	La
ण	ण	Na		क्ष	क्ष	ksha
त	त	ta		र	र	rra
थ	थ	tha		त्र	त्र	tra
द	द	da		ज्ञ	ज्ञ	Gya
ध	ध	dha		श्र	श्र	shra
न	न	na				

कन्नड भाषा के स्वर

कन्नड	हिन्दी	अंग्रेजी	कन्नड	हिन्दी	अंग्रेजी
अ	अ	a	आ	आ	a
इ	इ	i	ई	ई	i
उ	उ	u	ऊ	ऊ	oo
ऋ	ऋ	ru	ए	ए	e
ऐ	ऐ	ai	ऐ	ऐ	ai
ओ	ओ	o	औ	औ	o
अनुस्वारः अं	अं	am	विसर्गः अः	अः	am

कन्नड भाषा की वर्णमाला

		ಅ	ಆ	ಇ	ಈ	ಉ	ಊ	ಋ	ೠ	ಎ	ಏ	ಐ	ಒ	ಓ	ಔ	ಅಂ	ಅಃ
		a	aa	i	ee	u	oo	ru	roo	e	yay	ai	o	O	au	um	aha
ಕ	ka	ಕ	ಕಾ	ಕಿ	ಕೀ	ಕು	ಕೂ	ಕೃ	ಕೃಊ	ಕೆ	ಕೇ	ಕೈ	ಕೊ	ಕೋ	ಕೌ	ಕಂ	ಕಃ
ಖ	kha	ಖ	ಖಾ	ಖಿ	ಖೀ	ಖು	ಖೂ	ಖೃ	ಖೃಊ	ಖೆ	ಖೇ	ಖೈ	ಖೊ	ಖೋ	ಖೌ	ಖಂ	ಖಃ
ಗ	ga	ಗ	ಗಾ	ಗಿ	ಗೀ	ಗು	ಗೂ	ಗೃ	ಗೃಊ	ಗೆ	ಗೇ	ಗೈ	ಗೊ	ಗೋ	ಗೌ	ಗಂ	ಗಃ
ಘ	gha	ಘ	ಘಾ	ಘಿ	ಘೀ	ಘು	ಘೂ	ಘೃ	ಘೃಊ	ಘೆ	ಘೇ	ಘೈ	ಘೊ	ಘೋ	ಘೌ	ಘಂ	ಘಃ
ಙ	Nga	ಙ	ಙಾ	ಙಿ	ಙೀ	ಙು	ಙೂ	ಙೃ	ಙೃಊ	ಙೆ	ಙೇ	ಙೈ	ಙೊ	ಙೋ	ಙೌ	ಙಂ	ಙಃ
ಚ	cha	ಚ	ಚಾ	ಚಿ	ಚೀ	ಚು	ಚೂ	ಚೃ	ಚೃಊ	ಚೆ	ಚೇ	ಚೈ	ಚೊ	ಚೋ	ಚೌ	ಚಂ	ಚಃ
ಛ	chha	ಛ	ಛಾ	ಛಿ	ಛೀ	ಛು	ಛೂ	ಛೃ	ಛೃಊ	ಛೆ	ಛೇ	ಛೈ	ಛೊ	ಛೋ	ಛೌ	ಛಂ	ಛಃ
ಜ	ja	ಜ	ಜಾ	ಜಿ	ಜೀ	ಜು	ಜೂ	ಜೃ	ಜೃಊ	ಜೆ	ಜೇ	ಜೈ	ಜೊ	ಜೋ	ಜೌ	ಜಂ	ಜಃ
ಞ	jha	ಞ	ಞಾ	ಞಿ	ಞೀ	ಞು	ಞೂ	ಞೃ	ಞೃಊ	ಞೆ	ಞೇ	ಞೈ	ಞೊ	ಞೋ	ಞೌ	ಞಂ	ಞಃ
ಟ	Nja	ಞ	ಞಾ	ಞಿ	ಞೀ	ಞು	ಞೂ	ಞೃ	ಞೃಊ	ಞೆ	ಞೇ	ಞೈ	ಞೊ	ಞೋ	ಞೌ	ಞಂ	ಞಃ
ಠ	Ta	ಠ	ಠಾ	ಠಿ	ಠೀ	ಠು	ಠೂ	ಠೃ	ಠೃಊ	ಠೆ	ಠೇ	ಠೈ	ಠೊ	ಠೋ	ಠೌ	ಠಂ	ಠಃ
ಡ	Da	ಡ	ಡಾ	ಡಿ	ಡೀ	ಡು	ಡೂ	ಡೃ	ಡೃಊ	ಡೆ	ಡೇ	ಡೈ	ಡೊ	ಡೋ	ಡೌ	ಡಂ	ಡಃ
ಢ	Dha	ಢ	ಢಾ	ಢಿ	ಢೀ	ಢು	ಢೂ	ಢೃ	ಢೃಊ	ಢೆ	ಢೇ	ಢೈ	ಢೊ	ಢೋ	ಢೌ	ಢಂ	ಢಃ
ಣ	Na	ಣ	ಣಾ	ಣಿ	ಣೀ	ಣು	ಣೂ	ಣೃ	ಣೃಊ	ಣೆ	ಣೇ	ಣೈ	ಣೊ	ಣೋ	ಣೌ	ಣಂ	ಣಃ
ತ	ta	ತ	ತಾ	ತಿ	ತೀ	ತು	ತೂ	ತೃ	ತೃಊ	ತೆ	ತೇ	ತೈ	ತೊ	ತೋ	ತೌ	ತಂ	ತಃ
ಥ	tha	ಥ	ಥಾ	ಥಿ	ಥೀ	ಥು	ಥೂ	ಥೃ	ಥೃಊ	ಥೆ	ಥೇ	ಥೈ	ಥೊ	ಥೋ	ಥೌ	ಥಂ	ಥಃ
ದ	da	ದ	ದಾ	ದಿ	ದೀ	ದು	ದೂ	ದೃ	ದೃಊ	ದೆ	ದೇ	ದೈ	ದೊ	ದೋ	ದೌ	ದಂ	ದಃ
ಧ	dha	ಧ	ಧಾ	ಧಿ	ಧೀ	ಧು	ಧೂ	ಧೃ	ಧೃಊ	ಧೆ	ಧೇ	ಧೈ	ಧೊ	ಧೋ	ಧೌ	ಧಂ	ಧಃ
ನ	na	ನ	ನಾ	ನಿ	ನೀ	ನು	ನೂ	ನೃ	ನೃಊ	ನೆ	ನೇ	ನೈ	ನೊ	ನೋ	ನೌ	ನಂ	ನಃ
ಪ	pa	ಪ	ಪಾ	ಪಿ	ಪೀ	ಪು	ಪೂ	ಪೃ	ಪೃಊ	ಪೆ	ಪೇ	ಪೈ	ಪೊ	ಪೋ	ಪೌ	ಪಂ	ಪಃ
ಫ	pha	ಫ	ಫಾ	ಫಿ	ಫೀ	ಫು	ಫೂ	ಫೃ	ಫೃಊ	ಫೆ	ಫೇ	ಫೈ	ಫೊ	ಫೋ	ಫೌ	ಫಂ	ಫಃ
ಬ	ba	ಬ	ಬಾ	ಬಿ	ಬೀ	ಬು	ಬೂ	ಬೃ	ಬೃಊ	ಬೆ	ಬೇ	ಬೈ	ಬೊ	ಬೋ	ಬೌ	ಬಂ	ಬಃ
ಭ	bha	ಭ	ಭಾ	ಭಿ	ಭೀ	ಭು	ಭೂ	ಭೃ	ಭೃಊ	ಭೆ	ಭೇ	ಭೈ	ಭೊ	ಭೋ	ಭೌ	ಭಂ	ಭಃ
ಮ	ma	ಮ	ಮಾ	ಮಿ	ಮೀ	ಮು	ಮೂ	ಮೃ	ಮೃಊ	ಮೆ	ಮೇ	ಮೈ	ಮೊ	ಮೋ	ಮೌ	ಮಂ	ಮಃ
ಯ	ya	ಯ	ಯಾ	ಯಿ	ಯೀ	ಯು	ಯೂ	ಯೃ	ಯೃಊ	ಯೆ	ಯೇ	ಯೈ	ಯೊ	ಯೋ	ಯೌ	ಯಂ	ಯಃ
ರ	ra	ರ	ರಾ	ರಿ	ರೀ	ರು	ರೂ	ರೃ	ರೃಊ	ರೆ	ರೇ	ರೈ	ರೊ	ರೋ	ರೌ	ರಂ	ರಃ
ಲ	la	ಲ	ಲಾ	ಲಿ	ಲೀ	ಲು	ಲೂ	ಲೃ	ಲೃಊ	ಲೆ	ಲೇ	ಲೈ	ಲೊ	ಲೋ	ಲೌ	ಲಂ	ಲಃ
ವ	va	ವ	ವಾ	ವಿ	ವೀ	ವು	ವೂ	ವೃ	ವೃಊ	ವೆ	ವೇ	ವೈ	ವೊ	ವೋ	ವೌ	ವಂ	ವಃ
ಶ	sha	ಶ	ಶಾ	ಶಿ	ಶೀ	ಶು	ಶೂ	ಶೃ	ಶೃಊ	ಶೆ	ಶೇ	ಶೈ	ಶೊ	ಶೋ	ಶೌ	ಶಂ	ಶಃ
ಷ	Sha	ಷ	ಷಾ	ಷಿ	ಷೀ	ಷು	ಷೂ	ಷೃ	ಷೃಊ	ಷೆ	ಷೇ	ಷೈ	ಷೊ	ಷೋ	ಷೌ	ಷಂ	ಷಃ
ಸ	sa	ಸ	ಸಾ	ಸಿ	ಸೀ	ಸು	ಸೂ	ಸೃ	ಸೃಊ	ಸೆ	ಸೇ	ಸೈ	ಸೊ	ಸೋ	ಸೌ	ಸಂ	ಸಃ
ಹ	ha	ಹ	ಹಾ	ಹಿ	ಹೀ	ಹು	ಹೂ	ಹೃ	ಹೃಊ	ಹೆ	ಹೇ	ಹೈ	ಹೊ	ಹೋ	ಹೌ	ಹಂ	ಹಃ
ಱ	La	ಱ	ಱಾ	ಱಿ	ಱೀ	ಱು	ಱೂ	ಱೃ	ಱೃಊ	ಱೆ	ಱೇ	ಱೈ	ಱೊ	ಱೋ	ಱೌ	ಱಂ	ಱಃ
ಱ	rra	ಱ	ಱಾ	ಱಿ	ಱೀ	ಱು	ಱೂ	ಱೃ	ಱೃಊ	ಱೆ	ಱೇ	ಱೈ	ಱೊ	ಱೋ	ಱೌ	ಱಂ	ಱಃ

ಗಿನತಿ Counts

ಹಿಂದಿ		ಅಂಗ್ಲೆಜಿ		ಕನ್ನಡ ಭಾಷಾ		
				ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
೧	ಏಕ	1	ONE	ಒಂದು	ಒಂಡು	Ondu
೨	ದೋ	2	TWO	ಎರಡು	ಏರಡು	eraḍu
೩	ತೀನ	3	THREE	ಮೂರು	ಮೂರು	murū
೪	ಚಾರ	4	FOUR	ನಾಲ್ಕು	ನಾಲ್ಕು	nalku
೫	ಪಾಂಚ	5	FIVE	ಐದು	ಏದು	aidu
೬	ಛಹ	6	SIX	ಆರು	ಆರು	aru
೭	ಸಾತ	7	SEVEN	ಏಳು	ಏಳು	ēlu
೮	ಆಠ	8	EIGHT	ಎಂಟು	ಏಂಟು	eṅṭu
೯	ನೊ	9	NINE	ಒಂಬತ್ತು	ಒಂಬತ್ತು	ombattu
೧೦	ದಸ	10	TEN	ಹತ್ತು	ಹತ್ತು	hattu
೧೧	ಗ್ಯಾರಹ	11	ELEVEN	ಹನ್ನೊಂದು	ಹನ್ನೊಂದು	hannondū
೧೨	ಬಾರಹ	12	TWELVE	ಹನ್ನೆರಡು	ಹನ್ನೆರಡು	hanneraḍu
೧೩	ತೇರಹ	13	THIRTEEN	ಹದಿನಾರು	ಹದಿನಾರು	hadimuru
೧೪	ಚೊದಹ	14	FOURTEEN	ಹದಿನಾಲ್ಕು	ಹದಿನಾಲ್ಕು	hadinalku
೧೫	ಪಂದ್ರಹ	15	FIFTEEN	ಹದಿನೈದು	ಹದಿನೈದು	hadinaidu
೧೬	ಸೊಲಹ	16	SIXTEEN	ಹದಿನಾರು	ಹದಿನಾರು	hadinaru
೧೭	ಸತ್ರಹ	17	SEVENTEEN	ಹದಿನೇಳು	ಹದಿನೇಳು	hadineḷu
೧೮	ಅಠಾರಹ	18	EIGHTEEN	ಹದಿನೆಂಟು	ಹದಿನೆಂಟು	hadineṅṭu
೧೯	ಉನ್ನೀಸ	19	NINETEEN	ಹತ್ತೊಂಬತ್ತು	ಹತ್ತೊಂಬತ್ತು	hattombattu
೨೦	ಬೀಸ	20	TWENTY	ಇಪ್ಪತ್ತು	ಇಪ್ಪತ್ತು	ippattu
೨೧	ಐಕ್ಕೀಸ	21	TWENTY ONE	ಇಪ್ಪತ್ತೊಂದು	ಇಪ್ಪತ್ತೊಂದು	ippattondū
೨೨	ಬಾಐಸ	22	TWENTY TWO	ಇಪ್ಪತ್ತೆರಡು	ಇಪ್ಪತ್ತೆರಡು	ippatteraḍu
೨೩	ತೇಐಸ	23	TWENTY THREE	ಇಪ್ಪತ್ತಮೂರು	ಇಪ್ಪತ್ತಮೂರು	ippattamuru
೨೪	ಚೊಬೀಸ	24	TWENTY FOUR	ಇಪ್ಪತ್ತನಾಲ್ಕು	ಇಪ್ಪತ್ತನಾಲ್ಕು	ippatnalku
೨೫	ಪಂಚ್ಚೀಸ	25	TWENTY FIVE	ಇಪ್ಪತ್ತೈದು	ಇಪ್ಪತ್ತೈದು	ippattaidu
೨೬	ಛಬ್ಬೀಸ	26	TWENTY SIX	ಇಪ್ಪತ್ತಾರು	ಇಪ್ಪತ್ತಾರು	ippattaru
೨೭	ಸತ್ತಾಐಸ	27	TWENTY SEVEN	ಇಪ್ಪತ್ತೇಳು	ಇಪ್ಪತ್ತೇಳು	ippattēḷu
೨೮	ಅಠ್ಠಾಐಸ	28	TWENTY EIGHT	ಇಪ್ಪತ್ತೆಂಟು	ಇಪ್ಪತ್ತೆಂಟು	ippattēṅṭu
೨೯	ಉನತೀಸ	29	TWENTY NINE	ಇಪ್ಪತ್ತೊಂಬತ್ತು	ಇಪ್ಪತ್ತೊಂಬತ್ತು	ippattombattu
೩೦	ತೀಸ	30	THIRTY	ಮೂವತ್ತು	ಮೂವತ್ತು	muvaṭṭu
೩೧	ಐಕತ್ತೀಸ	31	THIRTY ONE	ಮೂವತ್ತೊಂದು	ಮೂವತ್ತೊಂದು	muvaṭṭondū
೩೨	ಬತ್ತೀಸ	32	THIRTY TWO	ಮೂವತ್ತೆರಡು	ಮೂವತ್ತೆರಡು	muvaṭṭeraḍu
೩೩	ತೆಂತೀಸ	33	THIRTY THREE	ಮೂವತ್ತಮೂರು	ಮೂವತ್ತಮೂರು	muvaṭṭa muru
೩೪	ಚೊಂತೀಸ	34	THIRTY FOUR	ಮೂವತ್ತನಾಲ್ಕು	ಮೂವತ್ತನಾಲ್ಕು	muvaṭṭu nalku
೩೫	ಪೆಂತೀಸ	35	THIRTY FIVE	ಮೂವತ್ತೈದು	ಮೂವತ್ತೈದು	muvaṭṭaidu
೩೬	ಛತ್ತೀಸ	36	THIRTY SIX	ಮೂವತ್ತಾರು	ಮೂವತ್ತಾರು	muvaṭṭaru
೩೭	ಸೆಂತೀಸ	37	THIRTY SEVEN	ಮೂವತ್ತೇಳು	ಮೂವತ್ತೇಳು	muvaṭṭēḷu
೩೮	ಅಠತ್ತೀಸ	38	THIRTY EIGHT	ಮೂವತ್ತೆಂಟು	ಮೂವತ್ತೆಂಟು	muvaṭṭu eṅṭu
೩೯	ಉನತಾಲೀಸ	39	THIRTY NINE	ಮೂವತ್ತೊಂಬತ್ತು	ಮೂವತ್ತೊಂಬತ್ತು	muvaṭṭu ombattu

ಗಿನತಿ Counts

ಹಿಂದಿ		ಅಂಗ್ರೆಜಿ		ಕನ್ನಡ ಭಾಷಾ		
				ಕನ್ನಡ ಲಿಪಿ	ದೇವನಾಗರಿ ಲಿಪಿ	ರೊಮನ್ ಲಿಪಿ
೪೦	ಚಾಲಿಸ	40	FORTY	ನಲವತ್	ನಲವತ್ತು	nalavattu
೪೧	ಒಕತಾಲಿಸ	41	FORTY ONE	ನಲವತ್ ಒಂದು	ನಲವತ್ತೊಂದು	nalavatttondu
೪೨	ಬಯಾಲಿಸ	42	FORTY TWO	ನಲವತ್ ರಡು	ನಲವತ್ತು ಐರಡು	nalavattu eraḍu
೪೩	ತೆಂತಾಲಿಸ	43	FORTY THREE	ನಲವತ್ ಮೂರು	ನಲವತ್ತಮೂರು	Nalavatmuru
೪೪	ಚವಾಲಿಸ	44	FORTY FOUR	ನಲವತ್ ನಾಲ್ಕು	ನಲವತ್ತು ನಾಲ್ಕು	nalavattu nalku
೪೫	ಪೆಂತಾಲಿಸ	45	FORTY FIVE	ನಲವತ್ ಅೈದು	ನಲವತ್ತೈದು	nalavattaidu
೪೬	ಒಯಿಾಲಿಸ	46	FORTY SIX	ನಲವತ್ ಆರು	ನಲವತ್ತಾರು	nalavattaru
೪೭	ಸೆಂತಾಲಿಸ	47	FORTY SEVEN	ನಲವತ್ ಅೈಳು	ನಲವತ್ತೆಳು	nalavattēḷu
೪೮	ಅಡತಾಲಿಸ	48	FORTY EIGHT	ನಲವತ್ ಅೈಟು	ನಲವತ್ತೆಡು	nalavattenti
೪೯	ಒನಚಾಸ	49	FORTY NINE	ನಲವತ್ ಅೈಒಂಬತ್	ನಲವತ್ತೊಂಬತ್ತು	nalavattombattu
೫೦	ಪಚಾಸ	50	FIFTY	ಐವತ್	ಐವತ್ತು	aivattu
೫೧	ಒಕವಾವನ	51	FIFTY ONE	ಐವತ್ ಒಂದು	ಐವತ್ತೊಂದು	aivattondu
೫೨	ಬಾವನ	52	FIFTY TWO	ಐವತ್ ರಡು	ಐವತ್ತೆರಡು	aivatteraḍu
೫೩	ತಿರಪನ	53	FIFTY THREE	ಐವತ್ ಮೂರು	ಐವತ್ತು ಮೂರು	aivattu muru
೫೪	ಚೆವನ	54	FIFTY FOUR	ಐವತ್ ನಾಲ್ಕು	ಐವತ್ತನಾಲ್ಕು	aivattanalku
೫೫	ಪಚಪನ	55	FIFTY FIVE	ಐವತ್ ಅೈದು	ಐವತ್ತೈದು	aivattaidu
೫೬	ಒಪ್ಪನ	56	FIFTY SIX	ಐವತ್ ಆರು	ಐವತ್ತಾರು	aivattaru
೫೭	ಸತ್ತಾವನ	57	FIFTY SEVEN	ಐವತ್ ಅೈಳು	ಐವತ್ತೆಳು	aivattēḷu
೫೮	ಅಡಾವನ	58	FIFTY EIGHT	ಐವತ್ ಅೈಟು	ಐವತ್ತೆಡು	aivattenti
೫೯	ಒನಸಠ	59	FIFTY NINE	ಐವತ್ ಅೈಒಂಬತ್	ಐವತ್ತೊಂಬತ್ತು	aivattombattu
೬೦	ಸಾಠ	60	SIXTY	ಅರವತ್	ಅರವತ್ತು	aravattu
೬೧	ಒಕಸಠ	61	SIXTY ONE	ಅರವತ್ ಒಂದು	ಅರವತ್ತೊಂದು	aravattondu
೬೨	ಬಾಸಠ	62	SIXTY TWO	ಅರವತ್ ರಡು	ಅರವತ್ತೆರಡು	aravatteraḍu
೬೩	ತಿರಸಠ	63	SIXTY THREE	ಅರವತ್ ಮೂರು	ಅರವತ್ತಮೂರು	aravattamuru
೬೪	ಚೆಸಠ	64	SIXTY FOUR	ಅರವತ್ ನಾಲ್ಕು	ಅರವತ್ತನಾಲ್ಕು	aravatnalku
೬೫	ಪೆಸಠ	65	SIXTY FIVE	ಅರವತ್ ಅೈದು	ಅರವತ್ತೈದು	aravattaidu
೬೬	ಒಯಿಾಸಠ	66	SIXTY SIX	ಅರವತ್ ಆರು	ಅರವತ್ತಾರು	aravattaru
೬೭	ಸಡಸಠ	67	SIXTY SEVEN	ಅರವತ್ ಅೈಳು	ಅರವತ್ತೆಳು	aravattēḷu
೬೮	ಅಡಸಠ	68	SIXTY EIGHT	ಅರವತ್ ಅೈಟು	ಅರವತ್ತೆಡು	aravattenti
೬೯	ಒನಹತ್ತರ	69	SIXTY NINE	ಅರವತ್ ಅೈಒಂಬತ್	ಅರವತ್ತೊಂಬತ್ತು	aravattombattu
೭೦	ಸತ್ತರ	70	SEVENTY	ಏಪ್ಪತ್	ಏಪ್ಪತ್ತು	eppattu
೭೧	ಒಕಹತ್ತರ	71	SEVENTY ONE	ಏಪ್ಪತ್ ಒಂದು	ಏಪ್ಪತ್ತೊಂದು	eppattondu
೭೨	ಬಹತ್ತರ	72	SEVENTY TWO	ಏಪ್ಪತ್ ರಡು	ಏಪ್ಪತ್ತೆರಡು	eppatteraḍu
೭೩	ತಿಹತ್ತರ	73	SEVENTY THREE	ಏಪ್ಪತ್ ಮೂರು	ಏಪ್ಪತ್ತಮೂರು	eppattamuru
೭೪	ಚೆಹತ್ತರ	74	SEVENTY FOUR	ಏಪ್ಪತ್ ನಾಲ್ಕು	ಏಪ್ಪತ್ತನಾಲ್ಕು	eppatnalku
೭೫	ಪಚಹತ್ತರ	75	SEVENTY FIVE	ಏಪ್ಪತ್ ಅೈದು	ಏಪ್ಪತ್ತೈದು	eppattaidu
೭೬	ಒಹಿಹತ್ತರ	76	SEVENTY SIX	ಏಪ್ಪತ್ ಆರು	ಏಪ್ಪತ್ತಾರು	eppattaru
೭೭	ಸತಹತ್ತರ	77	SEVENTY SEVEN	ಏಪ್ಪತ್ ಅೈಳು	ಏಪ್ಪತ್ತೆಳು	eppattu ēḷu
೭೮	ಅಠಹತ್ತರ	78	SEVENTY EIGHT	ಏಪ್ಪತ್ ಅೈಟು	ಏಪ್ಪತ್ತೆಡು	eppattu enti

ಗಿನತಿ Counts

ಹಿಂದಿ		ಅಂಗ್ರೆಜಿ		ಕನ್ನಡ ಭಾಷಾ		
				ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
೭೯	ಊನಾಸಿ	79	SEVENTY NINE	ಎಪ್ಪತ್‌ಊನ್‌ಫತ್‌ತು	ಐಪ್ಪತೊಂಬತ್ತು	eppattombhattu
೮೦	ಅಸ್ಸಿ	80	EIGHTY	ಎಂಭತ್‌ತು	ಐಂಬತ್ತು	embhattu
೮೧	ಐಕ್ಯಾಸಿ	81	EIGHTY ONE	ಎಂಬತ್‌ಊಂದು	ಐಂಬತ್ತೊಂದು	embattondu
೮೨	ಬಯಾಸಿ	82	EIGHTY TWO	ಎಂಭತ್‌ಊರಡು	ಐಂಬತ್ತೆರಡು	embhatteraḍu
೮೩	ತಿರಾಸಿ	83	EIGHTY THREE	ಎಂಬತ್‌ಮೂರು	ಐಂಬತ್ತಮೂರು	embatmuru
೮೪	ಚೌರಾಸಿ	84	EIGHTY FOUR	ಎಂಭತ್‌ನಾಲ್ಕು	ಐಂಬತ್ತ ನಾಲ್ಕು	embhatta nalku
೮೫	ಪಚಾಸಿ	85	EIGHTY FIVE	ಎಂಭತ್‌ಐದು	ಐಂಬತ್ತೈದು	embhattaidu
೮೬	ಛಿಯಾಸಿ	86	EIGHTY SIX	ಎಂಭತ್‌ಏಳು	ಐಂಬತ್ತಾರು	embhattaru
೮೭	ಸತ್ತಾಸಿ	87	EIGHTY SEVEN	ಎಂಭತ್‌ಋಷು	ಐಂಬತ್ತೇಳು	embhattēḷu
೮೮	ಅಡ್ಡಾಸಿ	88	EIGHTY EIGHT	ಎಂಬತ್‌ಊಂಟು	ಐಂಬತ್ತೆಂಟು	embattenṭu
೮೯	ನವಾಸಿ	89	EIGHTY NINE	ಎಂಭತ್‌ಊಂಬತ್‌ತು	ಐಂಬತ್ತೊಂಬತ್ತು	embhattombattu
೯೦	ನವ್ವೆ	90	NINETY	ಊಂಬತ್‌ತು	ತೊಂಬತ್ತು	tombattu
೯೧	ಐಕ್ಯಾನವೆ	91	NINETY ONE	ಊಂಬತ್‌ಊಂದು	ತೊಂಬತ್ತೊಂದು	tombattondu
೯೨	ಬಯಾನವೆ	92	NINETY TWO	ಊಂಬತ್‌ಊರಡು	ತೊಂಬತ್ತೆರಡು	tombatteraḍu
೯೩	ತಿರಾನವೆ	93	NINETY THREE	ಊಂಬತ್‌ಮೂರು	ತೊಂಬತ್ತಮೂರು	tombattu muru
೯೪	ಚೌರಾನವೆ	94	NINETY FOUR	ಊಂಬತ್‌ನಾಲ್ಕು	ತೊಂಬತ್ತನಾಲ್ಕು	tombhatnalku
೯೫	ಪಿಚಾನವೆ	95	NINETY FIVE	ಊಂಬತ್‌ಐದು	ತೊಂಬತ್ತೈದು	tombattaidu
೯೬	ಛಿಯಾನವೆ	96	NINETY SIX	ಊಂಬತ್‌ಏಳು	ತೊಂಬತ್ತಾರು	tombattaru
೯೭	ಸತ್ತಾನವೆ	97	NINETY SEVEN	ಊಂಬತ್‌ಋಷು	ತೊಂಬತ್ತೇಳು	tombattēḷu
೯೮	ಅಡ್ಡಾನವೆ	98	NINETY EIGHT	ಊಂಬತ್‌ಊಂಟು	ತೊಂಬತ್ತೆಂಟು	tombattenṭu
೯೯	ನಿನ್ಯಾನವೆ	99	NINETY NINE	ಊಂಬತ್‌ಊಂಬತ್‌ತು	ತೊಂಬತ್ತೊಂಬತ್ತು	tombattombattu
೧೦೦	ಒಂದು ಸಾವಿರ	100	One HUNDRED	ನೂರು	ನೂರು	nuru

ಬಡ್ಡಿ ಗಿನತಿಯಾँ Big Counts

ಹಿಂದಿ		ಅಂಗ್ರೆಜಿ		ಕನ್ನಡ ಭಾಷಾ		
				ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
೧೦೦೦	ಒಂದು ಹಜಾರ	1000	One Thousand	ಒಂದು ಸಾವಿರ	ಒಂದು ಸಾವಿರ	Ondu savira
೧೦೦೦೦	ದಸ ಹಜಾರ	10000	Ten Thousand	ಹತ್ತು ಸಾವಿರ	ಹತ್ತು ಸಾವಿರ	hattu savira
೧೦೦೦೦೦	ಒಂದು ಲಕ್ಷ	1000000	One Lakh	ಒಂದು ಲಕ್ಷ	ಒಂದು ಲಕ್ಷ	ondu laksha
೧೦೦೦೦೦೦	ದಸ ಲಕ್ಷ	10000000	One Million	ಹತ್ತು ಲಕ್ಷ	ಹತ್ತು ಲಕ್ಷ	hattu laksha
೧೦೦೦೦೦೦೦	ಒಂದು ಕೋಟಿ	100000000	One Crore	ಒಂದು ಕೋಟಿ	ಒಂದು ಕೋಟಿ	ondu koti
೧೦೦೦೦೦೦೦೦	ದಸ ಕೋಟಿ	1000000000	One Hundred Million	ನೂರು ಮಿಲಿಯನ್	ನೂರು ಮಿಲಿಯನ್	nuru miliyan
೧೦೦೦೦೦೦೦೦೦	ಒಂದು ಅರಬ್	10000000000	One Billion	ಒಂದು ಬಿಲಿಯನ್	ಒಂದು ಬಿಲಿಯನ್	ondu biliyan

ಸರ್ವನಾಮ Pronouns

ಕ್ರಮ	ಹಿಂದಿ	ಅಂಗ್ಲೆಜಿ	ಕನ್ನಡ ಭಾಷಾ		
			ಕನ್ನಡ	ದೇವನಾಗರಿ ಲಿಪಿ	ರೋಮನ ಲಿಪಿ
1	ಯಹ	This	ಈ/ ಇದು	ई/इदु	I/ Idu
2	ವಹ	He / She/ It	ಅವನು/ ಅವಳು/ ಅದು	अवनु /अवळु/ अदु	avanu/ avalu/ adu
3	ವೇ	They	ಅವರು	अवरु	avaru
4	ಹಮ	We	ನಾವು	नावु	navu
5	ವೇ ಸಭಿ	Those all	ಅವೆಲ್ಲೂ	अवेल्लवू	avella
6	ಯೇ	These	ಇವು	इवु	ivu
7	ಮೈ	I	ನಾನು	नानु	Nanu
8	ತುಮ	You	ನೀವು	नीवु	nivu
9	ಕೌನ	Who	ಯಾರು	यारु	Yaru
10	ಆಪ	You	ನೀವು	नीवु	nivu
11	ಕೋ಼ಿ	Any	ಯಾವುದಾದರೂ	यавुदादरु	yavudadaru
12	ಮುಜ್ಜೆ	Me	ನನಗೇ	नानगे	Nanage
13	ಮೇರಾ	My	ನನಗೇ	नन	nanna
14	ಹಮಾರಾ	Our	ನಮಗೇ	नम्म	namma
15	ಆಪಕೋ	To You	ನೀವುಗೇ	निमगे	nimage
16	ಇನ್ಹೇ	To these	ಇವುಗೇ	इवुगळिगे	ivugalige
17	ಉನ್ಹೇ	To them	ಅವರುಗೇ	अवरिगे	avarige
18	ಇಸನೆ	it	ಇದು	इदु	idu
19	ಉಸನೆ	He	ಅವನು	अवनु	avanu
20	ಉಸೇ	To him / Her	ಅವನುಗೇ / ಅವಳುಗೇ	अवनिगे / अवळिगे	avanige/ avalige
21	ವೇಸಾ	like that	ಹಾಗೇ	हागे	hage
22	ಜಿಸಕಿ	whose	ಯಾರ	यार	yara
23	ಉಸಕಿ	Her	ಅವಳು	अवळु	avalu
24	ಜಿಸನೆ	Whosoever	ಯಾರೇ ಆಗಲೂ	यारे आगळि	yare agali
25	ಉನ್ಹೋನೆ	They	ಅವರು	अवरु	avaru
26	ಉಸಕಾ	His	ಅವನ	अवन	avana

ವಿಶೇಷಣ Adjective

ಕ್ರಮ	ಹಿಂದಿ	ಅಂಗ್ರೇಜಿ	ಕನ್ನಡ ಭಾಷಾ		
			ಕನ್ನಡ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಸುಂದರ	Beautiful	ಸುಂದರ	ಸುಂದರ	sundara
2	ಬಡ್ಡಾ	Big	ದೊಡ್ಡದು	ದೊಡ್ಡದು	doddadu
3	ಸಸ್ತಾ	Cheap	ಅಗ್ಗ	ಅಗ್ಗ	agga
4	ಸಾಫ	Clean	ಕಲೀನ್	ಕಲೀನ್	klin
5	ರಂಗೀನ	Colourful	ವರ್ಣಮಯ	ವರ್ಣಮಯ	varṇamaya
6	ಪೂರಾ	complete	ಸಂಪೂರ್ಣ	ಸಂಪೂರ್ಣ	sampurna
7	ಗಹರಾ	Deep	ಆಳವಾದ	ಆಳವಾದ	aḷavada
8	ಕಠಿನ್	Difficult	ಕಷ್ಟ	ಕಷ್ಟ	kaṣṭa
9	ಸುಖಾ	Dry	ಒಣ	ಒಣ	oṇa
10	ಉತ್ಸಾಹಿ	Enthusiastic	ಉತ್ಸಾಹ	ಉತ್ಸಾಹ	Utsaha
11	ಮಹಂಗಾ	Expensive	ದುಬಾರಿ	ದುಬಾರಿ	dubari
12	ತೇಜ	Fast	ವೇಗವಾಗಿ	ವೇಗವಾಗಿ	vegavagi
13	ಮೊಟಾ	Fat	ದಪ್ಪ	ದಪ್ಪ	Dappa
14	ಅಚ್ಚಾ	Good	ಒಳ್ಳೆಯದು	ಒಳ್ಳೆಯದು	oḷleyadu
15	ಖುಷಿ	Happy	ಸಂತೋಷ	ಸಂತೋಷ	santoṣa
16	ಕಡಾ	Hard	ಕಠಿನ್	ಕಠಿನ್	kaṭiṇa
17	ಭಾರಿ	Heavy	ಭಾರಿ	ಭಾರಿ	bhari
18	ಆಲಸಿ	Lazy	ಸೋಮಾರಿ	ಸೋಮಾರಿ	somari
19	ಬಹುತ	Many	ಅನೇಕ	ಅನೇಕ	aneka
20	ನಯಾ	New	ಹೊಸದು	ಹೊಸದು	hosadu
21	ಪುರಾನ್ಯಾ	Old	ಹಳೆಯದು	ಹಳೆಯದು	haḷeyadu
22	ಶಾಂತ	Quiet	ನಿಶ್ಯಬ್ದ	ನಿಶ್ಯಬ್ದ	nishyabda
23	ನರಮ	Soft	ಮೃದು	ಮೃದು	mridu
24	ಖಡ್ವಾ	Sour	ಹುಳಿ	ಹುಳಿ	huḷi
25	ವಿಶೇಷ	Special	ವಿಶೇಷ	ವಿಶೇಷ	Vishesh
26	ಮಿಠಾ	Sweet	ಸಿಹಿ	ಸಿಹಿ	Sihi
27	ಪತಲಾ	Thin	ತೆಳ್ಳವಾದ	ತೆಳ್ಳವಾದ	teḷuvada
28	ಗಿಲಾ	Wet	ಒದ್ದೆ	ಒದ್ದೆ	odde
29	ಯುವಾ	Young	ಯುವ	ಯುವ	yuva

फल FRUITs

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ	ದೇವನಾಗರಿ ಲಿಪಿ	ರೋಮನ್ ಲಿಪಿ
1	केला	Banana	ಬಾಳೆಹಣ್ಣು	ಬಾಳೆಹಣ್ಣು	Balehaṇṇu
2	संतरा	Orange	ಕಿತ್ತಲೆ	ಕಿತ್ತಲೆ	kittale
3	लीची	Litchi	ಲಿಚಿ	ಲಿಚಿ	lici
4	अंगूर	Grapes	ದ್ರಾಕ್ಷಿಗಳು	ದ್ರಾಕ್ಷಿಗಡು	drakṣigaḷu
5	अमरूद	Guava	ಸಿಬೆಹಣ್ಣು	ಸಿಬೆಹಣ್ಣು	sibehaṇṇu
6	अनार	Pomegranate	ದಾಳಿಂಬೆ	ದಾಳಿಂಬೆ	daḷimbe
7	शरीफा सीताफल	Custurd apple	ಸೀತಾಫಲ	ಸೀತಾಫಲ	sitaphala
8	सेब	Apple	ಆಪಲ್	ಆಪಲ್	apal
9	अनानास	Pineapple	ಅನಾನಸ್	ಅನಾನಸ್	anas
10	पपीता	Papaya	ಪಪಾಯಿ	ಪಪಾಯಿ	pappayi
11	आड़ू	Peach	ಪೀಚ್	ಪೀಚ್	peech
12	शहतूत	Mullberry	ಮಲ್ಬೆರಿ	ಮಲ್ಬೆರಿ	malberi
13	सूट्राबेरी	Strawberry	ಸ್ಟ್ರಾಬೆರಿ	ಸ್ಟ್ರಾಬೆರಿ	sṭraberī
14	आम	Mango	ಮಾಮು	ಮಾಮು	mavu
15	तरबूजा	Water Melon	ಕಲ್ಲಂಗಡೆ	ಕಲ್ಲಂಗಡಿ	kallaṅgaḍi
16	खजूर	Date Palm	ಖರ್ಜೂರ	ಖರ್ಜೂರ	kharjura
17	जामुन	Java Palm	ಜಾಮು ಪಾಮ್	ಜಾವಾ ಪಾಮ್	java pam

ಸಜ್ಜಿಯಾಂ Vegetables

ಕ್ರಮ	ಹಿಂಢಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ	ಢೆವನಾಗರಿ ಲಿಪಿ	ರೂಮನ ಲಿಪಿ
1	ಚುಕಂದರ	Beetroot	ಬೀಟ್‌ರೂಟ್	ಬೀಟ್‌ರೂಟ್	Beetroot
2	ಕರಲಾ	Bitter gourd	ಹಾಗಲಕಾಯಿ	ಹಾಗಲಕಾಯಿ	hagalakayi
3	ಟಢಾಟರ	TOMATO	ಟೂಢೆಢೆ	ಟೂಢೆಟೂ	tomato
4	ಫೂಲಗೂಬಿ	Cauliflower	ಹೂಕೂಢೆ	ಹೂಕೂಢೆ	hukosu
5	ಪ್ಯಾಜ	onion	ಀರುಳ್ಳು	ಀರುಳ್ಳು	irulli
6	ಬೈಗನ	Brinjal	ಬಢನಕಾಯಿ	ಬಢನಕಾಯಿ	badanekayi
7	ಹೂರಿಢಟರ	Greenpeas	ಹೂಸೂರು ಬಟಾಣಿ	ಹೂಸೂರು ಬಟಾಣಿ	hasiru batani
8	ಸಲಗಢ	Turnip	ನವಿಲುಕೂಢೆ	ನವಿಲುಕೂಢೆ	navilukosu
9	ಗಾಜರ	carrot	ಕೂಯೂರೂಟ್	ಕೂಯೂರೂಟ್	kyareṭ
10	ಆಲೂ	potato	ಆಲೂಗಢೆಢೆ	ಆಲೂಗಢೆಢೆ	alauḁḁe
11	ಪತ್ತಾಗೂಬಿ	cabbage	ಀಲಕೂಢೆ	ಀಲಕೂಢೆ	elekosu
12	ಕಢಬೂ	pumpkin	ಕುಂಬಳಕಾಯಿ	ಕುಂಬಳಕಾಯಿ	kumbalakayi
13	ಢೂಲಿ	radish	ಢೂಲಂಗಿ	ಢೂಲಂಗಿ	mulangi
14	ಪಾಲಕ	spinach	ಪಾಲಕ ಸೂಢೆಪು	ಪಾಲಕ ಸೂಢೆಪು	Palak soppu
15	ಶಿಢಲಾ ಢಿರ್ಚ	Capsicum	ಢೂಣೂಣೂ ಢೂಣೂಣೂ ಕಾಯಿ	ಢೂಣೂಣೂ ಢೂಣೂಣೂ ಕಾಯಿ	ḁoṇṇe meṇasina kayi
16	ಟಿಂಡಾ	Tinda	ತಿಂಡಾ	ತಿಂಡಾ	tiṇḁa
17	ಹೂರಾ ಧನಿಯಾ	Coriander Leaves	ಕೂಢೆತೂಬೂರು ಸೂಢೆಪು	ಕೂಢೆತೂಬೂರು ಸೂಢೆಪು	kottambari soppu
18	ನಿಬೂ	lemon	ನಿಬೂ	ನಿಬೂ	nimbe
19	ಹೂರಿ ಢಿರ್ಚ	Green Chilli	ಹೂಸೂರು ಢೂಣೂಣೂಣೂ ಕಾಯಿ	ಹೂಸೂರು ಢೂಣೂಣೂಣೂ ಕಾಯಿ	hasiru meṇasinakayi

ಅನ್ನ / ದಲಹನ Foodgrains / Pulses

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಗೋಹು	WHEAT	ಗೋಧಿ	ಗೋಧಿ	Godhi
2	ಚಾವಲ / ಧಾನ್	RICE	ಅಕ್ಕಿ	ಅಕ್ಕಿ	akki
3	ಮಕ್ಕಾ	MAIZE	ಮೆಕ್ಕೆಜೋಳ	ಮೆಕ್ಕೆಜೋಳ	mekkejoḷa
4	ಬಾಜರಾ	MILLET	ರಾಗಿ	ರಾಗಿ	ragi
5	ಜೊ	BARLY	ಬಾರ್ಲಿ	ಬಾರ್ಲಿ	barli
6	ಜೆ	OATS	ಒಟ್ಸ್	ಒಟ್ಸ್	oṭs
7	ರಾಗಿ	RAGI	ರಾಗಿ	ರಾಗಿ	ragi
8	ಕುಟಕಿ	LITTLE MILLET	ಲಿಟಲ್ ರಾಗಿ	ಲಿಟಲ್ ರಾಗಿ	liṭal ragi
9	ಕುಟು	BUCKWHEAT	ಬಕ್ವಿಟ್	ಬಕ್ವಿಟ್	bakviṭ
10	ಸಮಾ ಚಾವಲ	BARNYARD MILLET	ಬಾರ್ನ್ಯಾರ್ಡ್ ರಾಗಿ	ಬಾರ್ನ್ಯಾರ್ಡ್ ರಾಗಿ	barnyard ragi
11	ದಲಿಯಾ	BROKEN WHEAT	ಮುರಿದ ಗೋಧಿ	ಮುರಿದ ಗೋಧಿ	murida godhi
12	ಸೂಜಿ ರವಾ	SEMOLINA	ರವೆ	ರವೆ	rave
13	ರಾಜಮಾ	KIDNEY BEANS	ಕಿಡ್ನಿ ಬಿನ್ಸ್	ಕಿಡ್ನಿ ಬಿನ್ಸ್	kiḍni bins

ಮಸಾಲೆ Spices

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ	ದೇವನಾಗರಿ ಲಿಪಿ	ರೋಮನ್ ಲಿಪಿ
1	ರತ್ತನ್ ಜೊತ	Dyers Alkanet	ರಟ್ಟನ್ ಹಿಡಿದು	ರಟ್ಟನ್ ಹಿಡಿದು	Rattan hididu
2	ಹಲ್ದಿ ಚೂರ್ಣ	Turmeric Powder	ಅರಿಶಿನ ಪುಡಿ	ಅರಿಶಿನ ಪುಡಿ	arishina puḍi
3	ಜಿರಾ	Cumin	ಜಿರಿಗೆ	ಜಿರಿಗೆ	jirige
4	ಹಿಂಗ	Asafoetida	ಇಂಗು	ಇಂಗು	iṅgu
5	ಮುಲೆಠಿ	Liquorice	ಮುಲೆಟಿ	ಮುಲೆಟಿ	madyasara
6	ಗೊಂದ	Frankincense	ಅಂಟು	ಅಂಟು	sugandha dravya
7	ಖಸಖಸ	Poppy Seeds	ಗಸಗಸೆ ಬೀಜ	ಗಸಗಸೆ ಬೀಜ	gasagase bijagaḷu
8	ನಮಕ	Salt	ಉಪ್ಪು	ಉಪ್ಪು	Uppu
9	ಸೆಂಥಾ ನಮಕ	Rock Salt	ಬಂಡೆ ಉಪ್ಪು	ಬಂಡೆ ಉಪ್ಪು	Kalluppu
10	ಕಾಲಾ ನಮಕ	Black Salt	ಕಪ್ಪು ಉಪ್ಪು	ಕಪ್ಪು ಉಪ್ಪು	kappu uppu
11	ಕೆಸರ	Saffron	ಕೆಸರಿ	ಕೆಸರಿ	kesari
12	ಲಹಸುನ್	Garlic	ಬೆಲ್ಲುಲಿ	ಬೆಲ್ಲುಲಿ	bellulli
13	ಮೆಂಥಿ	Fenugreek	ಮೆಂತ್ಯ	ಮೆಂತ್ಯ	mentya
14	ದಾಲಚಿನಿ	Cinnamon	ದಾಲ್ಚಿನ್ನಿ	ದಾಲ್ಚಿನ್ನಿ	dalchinni

ಮೆವಾ Dryfruits

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಅಖರೊಟ	Walnut	ವಾಲ್‌ನಟ್	ವಾಲನಟ್	Valnaṭ
2	ಬಾದಾಮಿ	Almond	ಬಾದಾಮಿ	ಬಾದಾಮಿ	badami
3	ಕಾಜು	Cashew Nut	ಗೋಡಂಬಿ	ಗೊಡಂಬಿ	goḍambi
4	ಪಿಸ್ಟಾ	Pistachio	ಪಿಸ್ಟಾ	ಪಿಸ್ಟಾ	pista
5	ಕಿಶಮಿಶ	Raisins	ಒಣದ್ರಾಕ್ಷಿ	ಒಣದ್ರಾಕ್ಷಿ	Onadrakshi
6	ಮಖಾನಾ	Fox nuts / Lotus seeds pop	ಫಾಕ್ಸ್ ನಟ್	ಫಾಕ್ಸ್ ನಟ್	Fox nut
7	ಚಿರೌಂಜಿ	Cudpah nut / Pistachio soft	ಚಿರೌಂಜಿ	ಚಿರೌಂಜಿ	Chironjee
8	ಮುನ್ಕಾ	Dry Grapes / Raisins	ಒಣದ್ರಾಕ್ಷಿ	ಒಣದ್ರಾಕ್ಷಿ	Onadrakshi
9	ಸುಖಾ ನಾರಿಯಲ/ಖೋಪರಾ	Desiccated Coconut	ಒಣ ಕಾಕಾನ ಕಾಯಿ, ಕೊಬ್ಬರ	ಒಣ ತೆಗಿನ ಕಾಯಿ, ಕೊಬ್ಬರಿ	oṇagida teriginakayi, kobbari
10	ಖುಬಾನಿ	Apricot	ಏಪ್ರಿಕಾಟ್	ಏಪ್ರಿಕಾಟ್	eprikaṭ
11	ಶಾಹಬ್‌ಲೂಟ್	Chestnut	ಚೆಸ್ಟನ್‌ನಟ್	ಚೆಸ್ಟನ್‌ನಟ್	Chestnut
12	ಚಿಲ್‌ಗೊಜಾ	Pine Nuts	ಚಿಲ್‌ಗೊಜಾ	ಚಿಲ್‌ಗೊಜಾ	Chilgoja

ರಸೋಡೆ ಕೆ ಸಾಮಾನ್ Kitchen wares

ಕ್ರಮ	ಹಿಂದಿ	ಅಂಗ್ಲೆಜಿ	ಕನ್ನಡ ಭಾಷಾ		
			ಕನ್ನಡ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಟೊಕರಿ	Basket	ಬುಟ್ಟಿ	ಬುಟ್ಟಿ	Butti
2	ಚಿಮನಿ	Chimney	ಚಿಮಣಿ	ಚಿಮಣಿ	chimaṇi
3	ಚೂಲಿ	Stove	ಒಲೆ	ಒಲೆ	ole
4	ಮರ್ದಿಬಾನ್	Jar	ಜಾರ್	ಜಾರ್	jar
5	ಬರತನ್ / ಬರ್ದನ್	Utensils	ಪಾತ್ರೆಗಲು	ಪಾತ್ರೆಗಲು	patregaḷu
6	ತನ್ದೂರ್	Oven	ಓವನ್	ಓವನ್	ovan
7	ಕಡಾಹಿ	pan	ಪ್ಯಾನ್	ಪ್ಯಾನ್	pyan
8	ಮೂಸಲ್	Pestle	ಕುಟ್ಟಿ	ಕುಟ್ಟಿ	Kuttani
9	ತಶ್ತರಿ	Saucer	ಸಾಸರ್	ಸಾಸರ್	sasar
10	ಚಲನಿ, ಛಲನಿ	Sieve	ಜರಡಿ	ಜರಡಿ	jaraḍi
11	ಚಮ್ಮಚ್, ಚಮಚ್	Spoon	ಚಮಚ್	ಚಮಚ್	Chamach
12	ಜಲ ಶೋಧಕ ಯಂತ್ರ	water purifier	ನೀರು ಶುದ್ಧೀಕರಕ	ನೀರು ಶುದ್ಧೀಕರಕ	niru shuddhikark
13	ಕಟೊರಾ	Bowl	ಬೌಲ್	ಬೌಲ್	baul
14	ಕಾಂಟಾ	Fork	ಫೋರ್ಕ್	ಫೋರ್ಕ್	phork
15	ಪ್ಯಾಲಾ	Cup	ಕಪ್	ಕಪ್	kap

घर के सामान Household Items

क्रम	हिन्दी	अंग्रेजी	कन्नड भाषा		
			कन्नड	देवनागरी लिपि	रोमन लिपि
1	संगणक	computer	ಕಂಪ್ಯೂಟರ್	कंप्यूटर्	kampyuṭar
2	इस्त्री, प्रेस	Iron	ಇಸ್ತರಿ ಮಾಡುಮದು, ಒತ್ತಿ	इस्त्रि माडुवुदु, ओत्ति	Istree maduvudu, otti
3	सलाई	Knitting needle	ಸೂಜಿ	सूजि	suji
4	चिराग	Lamp	ದೀಪ	दिप	dipa
5	चटाई	Mat	ಚಾಪೆ	चापे	chape
6	दर्पण, आईना	Mirror	ಕನ್ನಡ	कन्नडि	kannaḍi
7	सुई	Needle	ಸೂಜಿ	सूजि	suji
8	थैला	Sack/Bag	ಚೀಲ	चील	Cheel
9	सिलाई मशीन	sewing machine	ಟೈಲರಿಂಗ್ ಯಂತ್ರ	टैलरिंग यंत्र	Tailoring yantra
10	चादर	Bed Sheet	ಹೊಡಿಕೆ	होडिके	hodike
11	सुखाने वाला	Spin Dryer	ಒಣಗಿಸುಮದು	ओणगिसुवुदु	onagisuvudu
12	तराजू	Balance	ಸಮತೋಲನ	समतोलन	samatolana
13	खिड़की	window	ಕಿಟಕಿ	किटकि	kiṭaki
14	कंघी	Comb	ಬಾಚಣಿಗಿ	बाचणिगे	bachanige
15	दन्त मंजन	Toothpowder	ದಂತ ಮಂಜನ್	दंत मंजन	Dant manjan
16	तोलिया	Towel	ಟವೆಲ್	टवेल	ṭavel
17	बोतल	Bottle	ಬಾಟಲ್	बाटल	baṭal
18	बाल्टी	Bucket	ಬಕೆಟ್	बकेट	bakeṭ
19	कंबल	Blanket	ಕಂಬಳಿ	कंबळि	kambaḷi

फर्नीचर Furniture.

क्र म	हिन्दी	अँग्रेजी	कन्नड भाषा		
			कन्नड	देवनागरी लिपि	रोमन लिपि
1	अलमारी	Almirah/ Cupboard	ಅಲಮಾರಿ / ಬೀರು	अल्मिरा / बीरु	Almira / biru
2	पलंग / बिस्तर	Bed	ಹಾಸಿಗೆ	हासिगे	hasige
3	कुर्सी	Chair	ಕುರ್ಚಿ	कुर्चि	kurchi
4	चारपाई, खाट	Cot	ಮಂಚ	मंच	manch
5	मेज़	Desk / Table	ಡೆಸ್ಕ್ / ಟೇಬಲ್	डेस्क / टेबल	desk / tebal
6	खाने की मेज	dining table	ಊಟದ ಮೇಜು	ऊटद मेजु	uṭada meju
7	डबल बेड	Double Bed	ಜೋಡಿ ಹಾಸಿಗೆ	जूँडे हासिगे	joḍi hasige
8	श्रृंगार पटल	Dressing Table	ಅಲಂಕಾರಿಕ ಮೇಜು	अलंकारिक मेजु	alaṅkarika meju
9	फाइलें रखने की अलमारी	Filing Cabinet	ಕಡತಗಳ ಕಪಾಟು	कडतगळ कपाटु	kaḍatagaḷa kapaṭu
10	रसोई अलमारियाँ	kitchen cabinets	ಅಡುಗೆ ಕ್ಯಾಬಿನೆಟ್‌ಗಳು	अडिगे क्याबिनेट्गळु	aḍige kyabinetḡaḷu
11	चटाई	Mat	ಚಾಪೆ	चापे	chape
12	गद्दा	Mattress	ಹಾಸಿಗೆ	हासिगे	hasige
13	दर्पण, आईना	Mirror	ಕನ್ನಡಿ	कन्नडि	kannaḍi
14	तकिया	Pillow / Cushion	ದಿಂಬು / ಕುಶನ್	दिंबु / कुशन	dimbu/ kushan
15	तकिये का आवरण	Pillow-cover	ದಿಂಬು-ಕವರ್	दिंबु-कवर	dimbu-kavar
16	चादर	Bed Sheet	ಹೊಡಿಕೆ	होडिके	hodike
17	सोफ़ा	Sofa	ಸೋಫಾ	सोफा	sopha
18	सोफ़ा बेड	Sofa-Bed	ಸೋಫಾ-ಬೆಡ್	सोफा-बेड्	sopha-beḍ
19	बिस्तर	bed	ಹಾಸಿಗೆ	हासिगे	hasige
20	किताबों की अलमारी	Bookcase	ಪುಸ್ತಕದ ಕಪಾಟು	पुस्तकद कपाटु	Pustakad kapaṭu

ऋतुएँ Seasons

ಕ್ರಮ	ಹಿನ್ದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಬಸಂತ	Spring	ವಸಂತ	ವಸಂತ	Vasanta
2	ಗ್ರೀಷ್ಮ	Summer	ಬಸಿಗಿ	ಬೆಸಿಗಿ	besige
3	ವರ್ಷಾ	Rainy	ಮಳೆಗಾಲ	ಮಲೆಗಾಲ	malegala
4	ಶರದ	Winter	ಚಳಿಗಾಲ	ಚಲಿಗಾಲ	chaligal
5	ಶಿಶಿರ	Autumn	ಶರತ್ಕಾಲ	ಶರತ್ಕಾಲ	sharatkala
6	ಬಾರಿಸ	Rain	ಮಳೆ	ಮಲೆ	maḷe
7	ವರ್ಫ	Snow	ಹಿಮ	ಹಿಮ	hima
8	ಬಾದಲ	Cloud	ಮೋಡ	ಮೋಡ	moḍa
9	ಕುಹಾಸಾ	Fog	ಮಂಜು	ಮಂಜು	manju
10	ಬಾಡ	Flood	ಪರವಾಹ	ಪರವಾಹ	pravaha
11	ऋತುएँ	Seasons	ಋತುಗಲು	ऋತುಗಲು	ṛtugaḷu
12	ಶುಷ್ಕ	Dryness	ಶುಷ್ಕತೆ	ಶುಷ್ಕತೆ	shushkte
13	ಆದ್ರತಾ	Humidity	ಆದ್ರತೆ	ಆದ್ರತೆ	ardrate
14	ನಮಿ	Moisture	ತೇವಂಶ	ತೇವಂಶ	tevensa
15	ಸೂರ್ಯೋದಯ	Sunrise	ಸೂರ್ಯೋದಯ	ಸೂರ್ಯೋದಯ	suryodaya
16	ಸೂರ್ಯಾಸ್ತ	Sunset	ಸೂರ್ಯಾಸ್ತ	ಸೂರ್ಯಾಸ್ತ	suryasta
17	ತೂಫಾನ್	Storm	ಬಿರುಗಾಳಿ	ಬಿರುಗಾಳಿ	birugaḷi
18	ಬುಂದಾಬಂದಿ / ಫುಹಾರ	Dazzle	ಬೆರಗುಗುಲಿಸು	ಬೆರಗುಗುಲಿಸು	beragugolisu
19	ಬರ್ಫಬಾರಿ	Snowfall	ಹಿಮಪಾತ	ಹಿಮಪಾತ	himapata
20	ಒಲಾವೃಷ್ಟಿ	Hail	ಅಲಿಕಲ್ಲು	ಅಲಿಕಲ್ಲು	Alikallu
21	ಪತನ	Fall	ಪತನ	ಪತನ	Patina
22	ಅಂಧಿ ತೂಫಾನ್	Thunder storm	ಗುಡುಗು ಚಂಡಮಾರುತ	ಗುಡುಗು ಚಂಡಮಾರುತ	guḍugu chaṇḍamaruta

ವೇಷಭೂಷಾ / परिधान Dresses

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಜೀನ್ಸ್	Jeans	ಜೀನ್ಸ್	ಜೀನ್ಸ್	Jins
2	ದುಪಟ್ಟೆ	Scarf	ದುಪಟ್ಟೆ	ದುಪಟ್ಟೆ	dupatta
3	ಘಾಘರಾ	Skirt	ಘಾಗರಾ	ಘಾಗರಾ	ghagra
4	ಸಾಝಿ	Saree	ಸೀರೆ	ಸೀರೆ	sire
5	ಪತಲೂನ್ / ಪೆಂಟ್	Trousers / Pant	ಪ್ಯಾಂಟ್	ಪ್ಯಾಂಟ್	pyant
6	ನಿಕರ್	Half – Pant	ಕಿರುಚಿತ್ರಾಗಲು	ಅರ್ಧ - ಪ್ಯಾಂಟ್	kirucitragealu
7	ಪಗಡ್ಡಿ, ಸಾಫಾ	Turban	ಪೆಟಾ, ಸಫಾ	ಪೆಟಾ, ಸಫಾ	peṭa, sapha
8	ಫ್ರಾಕ್	Frock	ಫ್ರಾಕ್	ಫ್ರಾಕ್	phrak
9	ಲಹಂಗಾ	Long Skirt	ಕಿಲ್ಟ್	ಕಿಲ್ಟ್	kilt
10	ಸ್ವೆಟರ್	Pullover / Sweater	ಸ್ವೆಟರ್	ಸ್ವೆಟರ್	sveṭar
11	ಧೋತಿ	Dhoti	ಧೋತಿ	ಧೋತಿ	dhoti
12	ಜರ್ಸಿ	Jersey	ಜರ್ಸಿ	ಜರ್ಸಿ	jarsi
13	ಟಿ ಶರ್ಟ್	T-shirt	ಟಿ ಶರ್ಟ್	ಟಿ ಶರ್ಟ್	Ti shart
14	ಬನಯಾನ್	Vest	ವೆಸ್ಟ್	ವೆಸ್ಟ್	vest
15	ಕೋಟ್	Coat	ಕೋಟ್	ಕೋಟ್	koṭ
16	ಬ್ಲಾಝ	Blouse	ಕುಪ್ಪಸ	ಕುಪ್ಪಸ	kuppasa
17	ಟ್ರ್ಯಾಕ್ ಸೂಟ್	Tracksuit	ಟ್ರ್ಯಾಕ್ ಸೂಟ್	ಟ್ರ್ಯಾಕ್ ಸೂಟ್	ṭryak suṭ
18	ಬರಸಾತಿ	Raincoat	ರೆನ್ಕೋಟ್	ರೆನ್ಕೋಟ್	renkoṭ
19	ನೈಟ್	Nighty	ನೈಟ್	ನೈಟ್	naiṭi
20	ಲುಂಗಿ	Lungi	ಲುಂಗಿ	ಲುಂಗಿ	luṅgi
21	ಕಮಿಜ್	Shirt	ಅಂಗಿ	ಅಂಗಿ	aṅgi
22	ಪಾಜಾಮಾ	Pyjama	ಪೈಜಾಮಾಗಲು	ಪೈಜಾಮಾಗಲು	paijamagealu

ಪಾಲತು ಪಶು Pet animals / ಜಂಗಲಿ ಪಶು Wild animals

ಕ್ರಮ	ಹಿನ್ದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಗಾಯ	COW	ಹಸು	ಹಸು	Hasu
2	ಬೆಂಸ	BUFFALO	ಎಮ್‌ಮೆ	ಐಮ್‌ಮೆ	Aimme
3	ಕುತಾ	DOG	ನಾಯಿ	ನಾಯಿ	Nayi
4	ಬಿಲ್ಲಿ	CAT	ಬೆಕ್ಕು	ಬೆಕ್ಕು	Bekku
5	ಒಂಟೆ	CAMEL	ಒಂಟೆ	ಒಂಟೆ	oṅṭe
6	ಘೋಡಾ	HORSE	ಕುದುರೆ	ಕುದುರೆ	kudure
7	ಬಕರಿ	GOAT	ಮೆಕೆ	ಮೆಕೆ	meke
8	ಬಂದರ / ವಾನರ	MONKEY /Ape	ಕೋತಿ , ಮಂಗಗಳು	ಕೋತಿ , ಮಂಗಗಲು	Koti, mangagalu
9	ಹಾಥಿ	ELEPHANT	ಆನೆ	ಆನೆ	ane
10	ಖಜ್ಜರ	MULE	ಹೆಸರಗತ್ತೆ	ಹೆಸರಗತ್ತೆ	Hesargatte
11	ಸುಆರ	PIG	ಹಂದಿ	ಹಂದಿ	handi
12	ಬೆಡ	SHEEP	ಕುರಿಗಳು	ಕುರಿಗಲು	kurigaḷu
13	ಬೆಡ	EWE	ಆಕಲು	ಆಕಲು	Aakalu
14	ಗಧಾ	ASS / Donkey	ಕತ್ತೆ	ಕತ್ತೆ	katte
15	ಟೆಡ್ಡು	PONY	ಕುದುರೆ	ಕುದುರೆ	Kudare
16	ಬೆಡ	RAM	ಕುರಿಗಳು	ಕುರಿಗಲು	kurigaḷu
17	ಗಿಲಹರಿ	SQUIRREL	ಅಲಿಲು	ಅಲಿಲು	aḷilu
18	ಬಾಲು	BEAR	ಕರಡಿ	ಕರಡಿ	Karaḍi
19	ಗೆಂಡಾ	RHINOCEROS	ಘೆಂಡಾಮೃಗ	ಘೆಂಡಾಮೃಗ	ghenḍamṛga
20	ಹಾಥಿ	ELEPHANT	ಆನೆ	ಆನೆ	ane
21	ಲಕಡಬಗಾ	HYENA	ಹೈನಾ	ಹೈನಾ	Haina
22	ಸುಆರ	PIG	ಹಂದಿ	ಹಂದಿ	Handi
23	ಖರಗೊಶ	RABBIT	ಮೋಲ	ಮೋಲ	Mola
24	ಬಾಘ	TIGER	ಹುಲಿ	ಹುಲಿ	Huli
25	ಜೆಬರಾ	ZEBRA	ಜಿಬ್ರಾ	ಜಿಬ್ರಾ	Jibra
26	ಬೆಡಿಯಾ	WOLF	ತಾಳ	ತಾಳ	taḷa
27	ಹಿರನ	DEER	ಜಿಂಕೆ	ಜಿಂಕೆ	jinke
28	ನೆವಲಾ	MONGOOSE	ಮುಂಗುಸಿ	ಮುಂಗುಸಿ	muṅgusi
29	ಸಿಂಹ / ಶೆರ	LION	ಸಿಂಹ	ಸಿಂಹ	sinha
30	ತೆಂಡುಆ	LEOPARD	ಚಿರತೆ	ಚಿರತೆ	chirate
31	ಕೆಂಗಾರು	KANGAROO	ಕೆಂಗಾರು	ಕೆಂಗಾರು	kaṅgaru
32	ಜಿರಾಫೆ	GIRAFFE	ಜಿರಾಫೆ	ಜಿರಾಫೆ	jiraphe
33	ಚಿಂಪೆಂಜಿ	CHIMPANZEE	ಚಿಂಪೆಂಜಿ	ಚಿಂಪೆಂಜಿ	Chimpanji
34	ಸಾಹಿ	PORCUPINE	ಮುಲ್ಲುಹಂದಿ	ಮುಲ್ಲುಹಂದಿ	muḷḷuhandi
35	ಜಂಗಲಿ ಬೆಂಸಾ	BISON	ಕಾಡೆಮೆ	ಕಾಡೆಮೆ	kaḍemme

ಫೂಲ / ಪೌಧೆ / ವೃಕ್ಷ ಕೆ ನಾಮ Flowers / Plants / Trees

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ	ದೇವನಾಗರಿ ಲಿಪಿ	ರೋಮನ್ ಲಿಪಿ
1	ತುಲಸಿ	TULSI, BASIL	ತುಳಸಿ	ತುಲಸಿ	Tulasi,
2	ರುದ್ರಾಕ್ಷ	ELAEOCARPUS	ರುದ್ರಾಕರ್ಷ	ರುದ್ರಾಕ್ಷ	Rudraksh
3	ಘೃತಕುಮಾರಿ, ಏಲೋವೆರಾ	ALOE-VERA	ಲೋಲೆಸರ	ಲೋಲೆಸರ	lolesara
4	ಗುಡಹಲ	HIBISCUS PLANT	ದಾಸವಾಳ	ದಾಸವಾಳ	Dasval
5	ಧನಿಯಾ	CORRIANDER	ಕೊತ್ತಂಬರಿ ಸೊಪ್ಪು	ಕೊತ್ತಂಬರಿ ಸೊಪ್ಪು	Kotambari soppu
6	ಕಡ್ಡಿ ಪತ್ತಾ/ಮಿಠಾ ನಿಯಮ	CURRY PLANT	ಕರಿಬೇವಿನ ಎಲೆಗಲು / ಸಿಹಿ ಬೇವು	ಕರಿಬೇವಿನ ಎಲೆಗಲು / ಸಿಹಿ ಬೇವು	karibevina elegalu / sinhi bevu
7	ಸೂರ್ಯಮುಖಿ	SUNFLOWER	ಸೂರ್ಯಕಾಂತಿ	ಸೂರ್ಯಕಾಂತಿ	suryakanti
8	ಸದಾಬಹಾರ	EVERGREEN	ನಿಯತಹರಿದ್ವರ್ಣ	ನಿಯತಹರಿದ್ವರ್ಣ	nityaharidvarṇa
9	ಗುಲಾಬ	ROSE	ಗುಲಾಬಿ	ಗುಲಾಬಿ	gulabi
10	ಚಮೆಲಿ	JASMINE	ಮಲ್ಲಿಗೆ	ಮಲ್ಲಿಗೆ	Mallige
11	ಕಮಲ	LOTUS	ಕಮಲ	ಕಮಲ	kamala
12	ಗೊಂದಾ	Mari gold	ಮಾರಿಗೋಲ್ಡ್	ಮಾರಿಗೋಲ್ಡ್	mari gold
13	ಸೆವಂತಿ / ಗುಲದಾವರಿ	CHRYSANTHEMUM	ಸೆವಂತಿ, ಸೆವಂತಿಗಿ	ಸೆವಂತಿ, ಸೆವಂತಿಗಿ	Sevanti, Srvantige
14	ಚಂಪಾ	MAGNOLIA	ಚಂಪಾ	ಚಂಪಾ	Champa
15	ಮೋಗರಾ	JASMINE SAMBAC	ಮೋಗರಾ	ಮೋಗರಾ	mogra
16	ಜುಹಿ	SWEET JASMINE	ಜುಹಿ	ಜುಹಿ	juhi
17	ಬೆಲಾ	ARABIAN JASMINE	ಅರೇಬಿಯನ್ ಮಲ್ಲಿಗೆ	ಅರೇಬಿಯನ್ ಮಲ್ಲಿಗೆ	Arabian Mallige
18	ಕನೇರ	OLEANDER	ಕನೇರ	ಕನೇರ	kenar
19	ಕುಮುದಿನಿ	LILY FLOWER	ನೀಲಕ	ನೀಲಕ	nilaka
20	ಚಾಂದಿನಿ	CRAPE JASMINE	ಮುನ್ಲೈಟ್	ಮುನ್ಲೈಟ್	munlait
21	ಅಪರಾಜಿತಾ	Butterfly pea	ಅಪರಾಜಿತಾ	ಅಪರಾಜಿತಾ	aparajita
22	ಬಬ್ಬಲ	Acacia	ಅಕೇಶಿಯ	ಅಕೇಶಿಯ	akeiya
23	ಬರಗದ	Banyan	ಅಲದಮರ	ಅಲದಮರ	aladamara

ಯಾತ್ರಾ ಸಂಬಂಧಿ ಶಬ್ದ Travel words

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಯಾತ್ರಾ	Travel / Tour	ಪರಯಾಣ / ಪರವಾಸ	ಪ್ರಯಾಣ / ಪ್ರವಾಸ	Prayana/ pravasa
2	ಪರ್ಯಟನ	Tourism	ಪರವಾಸೋದ್ಯಮ	ಪ್ರವಾಸೋದ್ಯಮ	pravasodyama
3	ಖರೀದಾರಿ	Shopping	ಶಾಪಿಂಗ್	ಶಾಪಿಂಗ್	shaping
4	ಹವಾಜಿ ಜಹಾಜ	Airoplane	ವಿಮಾನ	ವಿಮಾನ	vimana
5	ಬಸ್	Bus	ಬಸ್	ಬಸ್	bas
6	ರೇಲ್	Railway	ರೈಲ್ವೆ	ರೈಲ್ವೆ	Railve
7	ಜಲಯಾನ/ಪಾನಿ ಕಾ ಜಹಾಜ	Ship	ಹಡಗು	ಹಡಗು	hadagu
8	ಟಿಕೆಟ್	Ticket	ಟಿಕೆಟ್	ಟಿಕೆಟ್	tiṭeṭ
9	ಸಾಮಾನ್	Luggage	ಸಾಮಾನು / ಸರಂಜಾಮು	ಸಾಮಾನು ಸರಂಜಾಮು	samanu saranjamu
10	ಕುಲಿ	Coolie	ಕೂಲಿ	ಕೂಲಿ	kuli
11	ಪರ್ಯಟಕ	Tourist	ಪರವಾಸಿ	ಪರವಾಸಿ	pravasi
12	ಜಗಹ, ಸ್ಥಾನ	Places	ಸ್ಥಳಗಳು	ಸ್ಥಳಗಳು	sthalagaḷu
13	ಐತಿಹಾಸಿಕ ಸ್ಥಾನ	Historical Places	ಚಾರಿತ್ರಿಕ ಸ್ಥಳಗಳು	ಚಾರಿತ್ರಿಕ ಸ್ಥಳಗಳು	charitrika sthalagaḷu
14	ಆರಕ್ಷಣ	Booking	ಬುಕಿಂಗ್	ಬುಕಿಂಗ್	bukiṅg
15	ದರ್ಶನೀಯ ಸ್ಥಳ	Sight Seeing	ದರ್ಶನೀಯ ಸ್ಥಳಗಳು	ದರ್ಶನೀಯ ಸ್ಥಳಗಳು	Darshaniya sthalagaḷu
16	ಯಾತ್ರಿ, ಪರ್ಯಟಕ	Traveler	ಪರಯಾಣಿಕ	ಪ್ರಯಾಣಿಕ	prayaṇika
17	ಪರ್ವತ	Mountain	ಪರ್ವತ	ಪರ್ವತ	parvata
18	ಬಗಿಚಾ, ಉದ್ಯಾನ	Garden / Park	ಉದ್ಯಾನ	ಉದ್ಯಾನ	udyana
19	ಸಮುದ್ರತಟ	Sea Shore	ಸಮುದ್ರ ತೀರ	ಸಮುದ್ರ ತೀರ	samudra tira
20	ವಿದೇಶ ಯಾತ್ರಾ	Foreign Tour	ವಿದೇಶಿ ಪರವಾಸ	ವಿದೇಶಿ ಪ್ರವಾಸ	videshi pravasa
21	ಚಾಲಕ	Driver	ಚಾಲಕ	ಚಾಲಕ	chalaka
22	ದುಭಾಷಿ	Interpreter	ಇಂಟರ್‌ಪ್ರೀಟರ್	ಇಂಟರ್‌ಪ್ರೀಟರ್	iṅṭarpriṭar
23	ಮಾರ್ಗದರ್ಶಕ	Guide	ಮಾರ್ಗದರ್ಶಕ	ಮಾರ್ಗದರ್ಶಕ	margadarshi
24	ಆಗಮನ	Arrival	ಆಗಮನ	ಆಗಮನ	agamana

ಯಾತ್ರಿಕ ಸಂಬಂಧಿ ಶಬ್ದ Travel words

ಕ್ರ. ಸಂ.	ಹಿಂದಿ	ಆಂಗ್ಲಿ	ಕನ್ನಡ ಭಾಷೆ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಪ್ರಥಮ ವರ್ಗ	First Class	ಪ್ರಥಮ ದರ್ಜೆ	ಪ್ರಥಮ ದರ್ಜೆ	Prathama darje
2	ದ್ವಿತೀಯ ವರ್ಗ	Second Class	ದ್ವಿತೀಯ ದರ್ಜೆ	ದ್ವಿತೀಯ ದರ್ಜೆ	dvitiya darje
3	ಪಕ್ಷಿ ಅಭಯಾರಣ್ಯ	Bird Sanctuary	ಪಕ್ಷಿ ಅಭಯಾರಣ್ಯ	ಪಕ್ಷಿ ಅಭಯಾರಣ್ಯ	pakshidhama
4	ವಾಟರ್ ಪಾರ್ಕ್	Water Park	ವಾಟರ್ ಪಾರ್ಕ್	ವಾಟರ್ ಪಾರ್ಕ್	vaṭar park
5	ಪ್ರತಿಕ್ಷಾಲಯ	Waiting Room	ನಿರೀಕ್ಷಣಾ ಕೋಣೆ	ನಿರೀಕ್ಷಣಾ ಕೋಣೆ	nirikṣhaṇa koṇe
6	ಪ್ರಥಮೋಪಚಾರ	First Aid	ಪ್ರಥಮ ಚಿಕಿತ್ಸೆ	ಪ್ರಥಮ ಚಿಕಿತ್ಸೆ	prathama chikitse
7	ಪ್ರತಿಕ್ಷಾ ಸೂಚಿ	Waiting List	ಕಾಯುತಿರುವವರ ಪಟ್ಟಿ	ಕಾಯುತಿರುವವರ ಪಟ್ಟಿ	kayuttiruvavara paṭṭi
8	ಗಡ್ಡೆ	Watch	ವೀಕ್ಷಿಸಿ	ವೀಕ್ಷಿಸಿ	vikshisi
9	ಘೋಷಣಾ	Announcement	ಘೋಷಣೆ	ಘೋಷಣೆ	ghoṣhaṇe
10	ವಿಶ್ರಾಮ ಗೃಹ	Holiday Home	ಹಾಲಿಡೇ ಹೋಮ್	ಹಾಲಿಡೇ ಹೋಮ್	halide hom
11	ಪ್ರವೇಶ ಪತ್ರ	Entry Pass	ಪ್ರವೇಶ ಪಾಸ್	ಪ್ರವೇಶ ಪಾಸ್	pravesa pas
12	ಪ್ರವೇಶ-ದ್ವಾರ	Entrance	ಪ್ರವೇಶ	ಪ್ರವೇಶ	pravesha
13	ಅಭಯಾರಣ್ಯ	Sanctuary	ಅಭಯಾರಣ್ಯ	ಅಭಯಾರಣ್ಯ	abhayaanya
14	ನಾಶ್ತಾ	Snack	ತಿಂಡಿ	ತಿಂಡಿ	tiṇḍi
15	ಶುದ್ಧ ಹವಾ	Fresh Air	ಶುದ್ಧಹವಾದ ಗಾಳಿ	ಶುದ್ಧಹವಾದ ಗಾಳಿ	Shudhhavad gali
16	ಪ್ರಾಕೃತಿಕ ಸುಂದರತೆ	Natural Scenery	ನೈಸರ್ಗಿಕ ದೃಶ್ಯಾವಳಿ	ನೈಸರ್ಗಿಕ ದೃಶ್ಯಾವಳಿ	naisargika drashyavali

ರಂಗ Colours

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	ನೀಲಾ	Blue	ನೀಲಂ	ನಿಲಿ	Nili
2	ಲಾಲ	Red	ಕೆಂಪು	ಕೆಂಪು	kempu
3	ಜಾಮುನಿ	Purple	ನೇರಳೆ	ನೇರಲೆ	nerale
4	ಪಿಲಾ	Yellow	ಹಳದಿ	ಹಲದಿ	haladi
5	ಗುಲಾಬಿ	Pink	ಗುಲಾಬಿ	ಗುಲಾಬಿ	gulabi
6	ಹರಾ	Green	ಹಸಿರು	ಹಸಿರು	hasiru
7	ನಾರಂಗಿ	Orange	ಕಿತ್ತಲೆ	ಕಿತ್ತಲೆ	kittale
8	ಸಫೆದ	White	ಬಿಳಿ	ಬಿಳಿ	bili
9	ಕಾಲಾ	Black	ಕಪ್ಪು	ಕಪ್ಪು	kappu
10	ಮಟಮೆಲಾ	Grey	ಬೂದು	ಬೂದು	budu
11	ಭೂರಾ	Brown	ಕಂದು	ಕಂದು	kandu
12	ನೀಲ ರಂಗ	Indigo	ಇಂಡಿಗೊ	ಇಂಡಿಗೊ	indigo
13	ಮೆರೂನ್	Maroon	ಮರೂನ್	ಮರೂನ್	marun
14	ಗಹರಾ ನೀಲಾ	Navy Blue	ನೇವಿ ಬ್ಲೂ	ನೇವಿ ಬ್ಲೂ	nevi blu
15	ಹಲ್ಕಾ ಪಿಲಾ	Light Yellow	ತಿಳಿ ಹಳದಿ	ತಿಳಿ ಹಲದಿ	tili haladi
16	ಜೈತೂನ್ ಕಾ ರಂಗ	Olive	ಆಲಿವ್	ಆಲಿವ್	aliv
17	ವೈಗನಿ	Violet	ನೇರಳೆ	ನೇರಲೆ	nerale
18	ಫಿರೋಜಾ	Turquoise	ವೈಡೂರ್ಯ	ವೈಡೂರ್ಯ	vaidurya
19	ಮಂಗಾ ರಂಗ	Coral	ಹವಳ	ಹವಳ	havaḷa
20	ನೀಲಾ ಹರಾ	Teal	ಟೀಲ್	ಟೀಲ್	til
21	ಭೂರಾ ಪಿಲಾ ರಂಗ	Amber	ಅಂಬರ್	ಅಂಬರ್	ambara
22	ಚಾಂದಿ ಜೆಸಾ ರಂಗ	Silver	ಬೆಳ್ಳಿ	ಬೆಳ್ಳಿ	belli
23	ಧಾತುಮಯ ರಂಗ	Metallic	ಲೋಹಿಯ	ಲೋಹಿಯ	lohiya

आभूषण Ornaments

क्रम	हिन्दी	अंग्रेजी	कन्नड भाषा		
			कन्नड लिपि	देवनागरी लिपि	रोमन लिपि
1	चूडी	Bangle	ಬಳ್ಳೆ	बळे	Bale
2	कंगन	Bracelet	ಕಂಕಣ	कंकण	kaṅkaṇa
3	हार	Necklaces	ನೆಕ್ಲೆಸ್‌ಗಲು	नेक्लेस्गलु	Neklesgaḷu
4	बालों का कांटा	Hairpin	ಹೇರ್‌ಪಿನ್	हेर्पिन	herpin
5	लोलक	Pendent	ಲೋಲಕ	लोलक	lolaka
6	कांटा (साड़ी का)	Brooch	ಮುಳ್ಳುಳು (ಸೀರೆಯ)	मुळ्ळु (सीरिय)	muḷḷu (sireya)
7	मुकुट	Tiara / Crown	ಕಿರಿಟ	किरीट	kiriṭa

खेल Sports

क्रम	हिन्दी	अंग्रेजी	कन्नड भाषा		
			कन्नड लिपि	देवनागरी लिपि	रोमन लिपि
1	बेडमिंटन	Badminton	ಬ್ಯಾಡ್ಮಿಂಟನ್	ब्याड्मिंटन्	Byaḍmiṅṭan
2	फुटबाल	Football	ಫುಟ್‌ಬಾಲ್	फुटबाल	phuṭbal
3	तैराकी	Swimming	ಈಜು	ईजु	iju
4	भाला फेंक	Javelin throw	ಜಾವೆಲಿನ್ ಎಸೆತ	जावेलिन् ऐसेत	javelin eseta
5	गोला फेंक	Shot put	ಗುಂಡು ಎಸೆತ	गुंडु ऐसेत	guṇḍu eseta
6	तलवारबाजी	Fencing	ಫೆನ್ಸಿಂಗ್	फेन्सिंग	phensiṅg
7	बांस कूद	Pole Vault	ಪೋಲ್ ವಾಲ್ಟ್	पोल् वाल्ट	pol valṭ
8	लम्बी कूद	Long - jump	ಲಾಂಗ್ ಜಂಪ್	लांग जंप	laṅg jamp
9	हाँकी	Hokey	ಹಾಕಿ	हाकि	haki
10	गोल्फ	Golf	ಗಾಲ್ಫ್	गाल्फ	galph
11	टेनिस	Tennis	ಟೆನಿಸ್	टेनिस	ṭenis
12	कुश्ती	Wrestling	ಕುಸ್ತಿ	कुस्ति	kusti
13	पोलो	Polo	ಪೋಲೋ	पोलो	polo
14	भारोत्तलन	Weight Lifting	ಭಾರ ಎತ್ತುವು	भार ऐत्तुविके	bhara ettuvike
15	शतरंग	Chess	ಚದುರಂಗ	चदुरंग	chaduraṅga
16	कैरम	Carom	ಕೇರಂ	केरं	keram
17	क्रिकेट	Cricket	ಕ್ರಿಕೆಟ್	क्रिकेट	krikeṭ
18	खो खो	KhoKho	ಖೋಖೋ	खोखो	khokho
19	टेबल टेनिस	Table Tennis	ಟೇಬಲ್ ಟೆನಿಸ್	टेबल् टेनिस	ṭebal ṭennis
20	गिल्ली डन्डा	Gilli Danda	ಗಿಲ್ಲೆ ದಂಡಾ	गिल्लि दंडा	gilli daṇḍa
21	बास्केटबाल	Basket Ball	ಬಾಸ್ಕೆಟ್ ಬಾಲ್	बास्केट बाल	basket bal
22	कबडडी	Kabaddi	ಕಬಡ್ಡಿ	कबड्डी	kabaḍḍi

ಕಾರ್ಯಾಲಯೀನ ವಸ್ತು Office Items

ಕ್ರಮ	ಹಿಂದು	ಅಂಗ್ಲೀಜೀ	ಕನ್ನಡ ಭಾಷಾ		
			ಕನ್ನಡ ಲಿಪಿ	ಢೆವನಾಗರೀ ಲಿಪಿ	ರೋಮನ ಲಿಪಿ
1	ಕಲಮ, ಪೆನ	PEN	ಪೆನ್	ಪೆನ	Pen
2	ಕಾಗಜ	PAPER	ಪೇಪರ್	ಪೆಪರ್	Paper
3	ಸ್ಯಾಹೀ	INK	ಶಾಯಿ	ಶಾಯಿ	Shayi
4	ರಬ್ಬಡ	RUBBER	ರಬ್ಬರ್	ರಬ್ಬರ್	Rabbar
5	ಪುಸ್ತಕ	BOOK	ಪುಸ್ತಕ	ಪುಸ್ತಕ	Pustak
6	ಕೆಂಚಿ	SCISSOR	ಕತ್ತರ	ಕತ್ತರಿ	kattari
7	ಸಭಾಗಾರ	Conference Hall	ಸಭಾಂಗಣ	ಸಭಾಂಗಣ	sabhangana
8	ಲೆಖನ ಪೆಡ	WRITING PAD	ಬರೆಯುವ ಒತ್ತೆಗ	ಬರೆಯುವ ಒತ್ತೆಗ	Bareyuva ottige
9	ದೂರಭಾಷ ಯಂತ್ರ	TELEPHONE	ದೂರವಾಣಿ	ದೂರವಾಣಿ	Durvani
10	ಸಂದರ್ಶನ ಪತ್ರ	VISITING CARD	ವಿಸಿಟಿಂಗ್ ಕಾರ್ಡ್	ವಿಸಿಟಿಂಗ್ ಕಾರ್ಡ್	Visiting card
11	ಮುಹರ	STAMP	ಮುದ್ರೆ	ಮುದ್ರೆ	Mudrei
12	ಗಣಕ ಯಂತ್ರ	CALCULATOR	ಕ್ಯಾಲ್ಕುಲೇಟರ್	ಕ್ಯಾಲ್ಕುಲೇಟರ್	CALCULATOR
13	ರಬ್ಬಡ ಕಾ ಛಲ್ಲಾ	RUBBER BAND	ರಬ್ಬರ್ ಬ್ಯಾಂಡ್	ರಬ್ಬರ್ ಬ್ಯಾಂಡ್	RUBBER BAND
14	ಸೂಚನಾ ಪಟಲ	NOTICE BOARD	ಮಾಹಿತಿ ಕಾಂಟರ್	ಮಾಹಿತಿ ಕಾಂಟರ್	Mahiti kaunṭar
15	ಕುಂಜಿ ಪಟಲ	KEYBOARD	ಕೀಬೋರ್ಡ್	ಕೀಬೋರ್ಡ್	KEYBOARD
16	ಮುದ್ರಣ ಯಂತ್ರ	PRINTER	ಮುದ್ರಕ	ಮುದ್ರಕ	Mudrak
17	ನಾಮ ಪಟ್ಟ	Name Board	ನಾಮ ಫಲಕ	ನಾಮ ಫಲಕ	Nama phalaka

ಸಮಯ-ಸೂಚಕ ಶಬ್ದ Time Related Words

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಪಲ	Moment	ಕಷಣ	ಕ್ಷಣ	Kṣhaṇa
2	ಮಿನ್ಯುಟ	Minute	ನಿಮಿಷ	ನಿಮಿಷ	nimiṣa
3	ಘಂಟಾ	Hour	ಗಂಟೆ	ಗಂಟೆ	gaṇṭe
4	ಸುಬಹ	Morning	ಬೆಳಿಗ್ಗೆ	ಬೆಳಿಗ್ಗೆ	beḷagge
5	ದೋಪಹರ	Afternoon	ಮಧ್ಯಾಹ್ನ	ಮಧ್ಯಾಹ್ನ	madhyahna
6	ಸಂಧ್ಯಾ/ ಸಾಯಂ/ ಶಾಮ	evening	ಸಂಜೆ	ಸಂಜೆ	sanje
7	ರಾತ್	Night	ರಾತ್ರಿ	ರಾತ್ರಿ	ratri
8	ದಿನ	Day	ದಿನ	ದಿನ	dina
9	ರೋಜ / ದೈನಿಕ	Daily	ಪ್ರತಿ ದಿನ	ಪ್ರತಿ ದಿನ	pratidina
10	ಆಜ	Today	ಇಂದು	ಇಂದು	indu
11	ಕಲ / ಬೀತಾ ಹುಆ ಕಲ	yesterday	ನಿನ್ನೆ	ನಿನ್ನೆ	ninne
12	ಕಲ / ಆನೆ ವಾಲಾ	Tomorrow	ನಾಳೆ	ನಾಳೆ	naḷe
13	ಪರಸೊ / ಬೀತಾ ಹುಆ	Day before yesterday	ಮೊನ್ನೆ	ಮೊನ್ನೆ	monne
14	ಪರಸೊ / ಆನೆ ವಾಲಾ	Day After Tomorrow	ನಾಡಿದು	ನಾಡಿದು	naḍiddu
15	ಸಪ್ತಾಹ	Week	ವಾರ	ವಾರ	vara
16	ಪಖವಾಡಾ	fortnight	ಹದಿನೈದು ದಿನ	ಹದಿನೈದು ದಿನ	hadinaidu dina
17	ಮಾಸ/ ಮಾಹ / ಮಹಿನಾ	month	ತಿಂಗಳು	ತಿಂಗಳು	tingaḷu
18	ತಿಮಾಹಿ	quarterly	ತ್ರೈಮಾಸಿಕ	ತ್ರೈಮಾಸಿಕ	traimasika
19	ಛಮಾಹಿ	half yearly	ಅರ್ಧ ವಾರ್ಷಿಕ	ಅರ್ಧ ವಾರ್ಷಿಕ	ardha varṣhika
20	ವಾರ್ಷಿಕ	Yearly	ವಾರ್ಷಿಕ	ವಾರ್ಷಿಕ	varṣhika
21	ವರ್ಷ / ಸಾಲ	Year / Annum	ವರ್ಷ	ವರ್ಷ	Varsh
22	ದಶಕ / ದಸ ಸಾಲ	Decade/Ten years	ದಶಕ / ಹತ್ತು ವರ್ಷಗಳು	ದಶಕ / ಹತ್ತು ವರ್ಷಗಳು	Dashak / hattu varshgalu
23	ಶತಾಬ್ದಿ / ಸೌ ಸಾಲ	Centenary / hundred years	ಶತಮಾನೋತ್ಸವ / ನೂರು ವರ್ಷಗಳು	ಶತಮಾನೋತ್ಸವ / ನೂರು ವರ್ಷಗಳು	Shatmanotsav / nooru varshgalu
24	ಯುಗ	Era / age	ಯುಗ / ವಯಸ್ಸು	ಯುಗ / ವಯಸ್ಸು	yuga/vayassu
25	ಕಬ / ಜಬ	When	ಯಾವಾಗ	ಯಾವಾಗ	yavaga
26	ತಬ	Then	ನಂತರ	ನಂತರ	nantara

ಪಕ್ಷಿ / ಜಲಚರ Birds / Waterfowls

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಮೋರ	PEACOCK	ನವಿಲು	ನವಿಲು	navilu
2	ತೊತಾ	PARROT	ಗಿಳಿ	ಗಿಳಿ	gili
3	ಮೈನಾ	MYNAH	ಮೈನಾ	ಮೈನಾ	maina
4	ಕೌಆ	CROW	ಕಾಗೆ	ಕಾಗೆ	kage
5	ಬತ್ತಖ	DUCK	ಬಾತುಕೋಳಿ	ಬಾತುಕೋಳಿ	batukoli
6	ಉಲ್ಲು	OWL	ಗೂಬೆ	ಗೂಬೆ	gube
7	ಕೊಯಲ	CUCKOO	ಕೋಗಿಲೆ	ಕೋಗಿಲೆ	kogile
8	ಗೋರಿಯಾ	SPARROW	ಗುಬ್ಬಚ್ಚಿ	ಗುಬ್ಬಚ್ಚಿ	gubbacci
9	ಶುತರಮುರ್ಗ	OSTRICH	ಆಸ್ಟ್ರಿಚ್	ಆಸ್ಟ್ರಿಚ್	ASTRICH
10	ತಿತರ	PARTRIDGE	ಪಾರ್ಟ್ರಿಡ್ಜ್	ಪಾರ್ಟ್ರಿಡ್ಜ್	PARTRIDGE
11	ಗಿಡ್ಡ	VULTURE	ರಣಹದ್ದು	ರಣಹದ್ದು	raṇahaddu
12	ಚೀಲ	EAGLE	ಹದ್ದು	ಹದ್ದು	haddu
13	ಬಗುಲಾ	Heron	ಹೆರಾನ್	ಹೆರಾನ್	heran
14	ಕಡ್ಡುಆ	TURTLE	ಆಮೆ	ಆಮೆ	ame
15	ತಾರಾ ಮಲ್ಲಲಿ	STARFISH	ನಕ್ಷತ್ರಮೀನು	ನಕ್ಷತ್ರಮೀನು	nakṣatraminu
16	ಕೆಕಡಾ	CRAB	ಏಡಿ	ಏಡಿ	eḍi
17	ಸೀಪ	OYSTER	ಆಯ್ಸ್ಟರ್	ಆಯ್ಸ್ಟರ್	ayṣṭar
18	ಬ್ರಿಂಗಾ ಮಲ್ಲಲಿ	LOBSTER	ನಲ್ಲಿ	ನಲ್ಲಿ	nalli
19	ಘಡ್ಡಿಯಾಲ	ALIGATOR	ಅಲಿಗೇಟರ್	ಅಲಿಗೇಟರ್	aligeṭar
20	ಓದಬಿಲಾವ	OTTER	ಓಟರ್	ಓಟರ್	oṭar
21	ದರಿಯಾई ಘೊಡಾ	HIPPOPOTOMUS	ಹಿಪ್ಪೊಪೊಟೊಮಸ್	ಹಿಪ್ಪೊಪೊಟೊಮಸ್	hippopoṭomas
22	ಮಲ್ಲಲಿ	FISH	ಮೀನು	ಮೀನು	minu

ವಾಹನ Vehicles

ಕ್ರಮ	ಹಿಂದಿ	ಆಂಗ್ಲಿಷಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	ರಥ	Chariot	ರಥ	ರಥ	Ratha
2	ದುಪಹಿಯಾ ವಾಹನ	Two wheeler	ದ್ವಿಚಕ್ರ ವಾಹನ	द्विचक्र वाहन	dvicakra vahana
3	ತಿಪಹಿಯಾ ವಾಹನ	Tricycle	ಮೂರು ಚಕ್ರದ ವಾಹನ	मूरु चक्रद वाहन	murū cakrada vahana
4	ಪುಲಿಸ್ ವಾಹನ	Police Van	ಪೊಲೀಸ್ ವಾಹನ	पोलीस् वाहन	polis vahana
5	ಮಾಲಗಾಡಿ	Goods Train	ಸರಕು ರೈಲು	सरकु रैलु	saraku railu
6	ಖೋದಕ ಯಂತ್ರ	Excavator	ಅಗಿಯುವವನು ಯಂತ್ರ	अगोयुववनु यंत्र	ageyuvavanu yantra
7	ಆಪೂರ್ತಿ ವಾಹನ	Delivery Van	ಪೂರೈಕೆ ವಾಹನ	पूरैके वाहन	puraike vahana
8	ಜಲಯಾನ	Ship	ಹಡಗು	हडगु	hadagu
9	ಪನಡುಬ್ಬಿ	Submarine	ಜಲಾಂತರ್ಗಾಮಿ	जलांतर्गामि	jalantargami
10	ಭೂಮಿಗತ ರೇಲ	Subway Rail	ಭೂಗತ ರೈಲು	भूगत रैलु	bhugata railu
11	ನಾವ	Boat	ದೋಣಿ	दोणि	doṇi
12	ನೌಕಾ	Yacht	ವಿಹಾರ ನೌಕೆ	विहार नौके	vihara nauke
13	ಛೋಗಿ	Canoe	ದೋಣಿ	दोणि	doṇi
14	ದಮಕಲ ಗಾಡಿ	Fire Brigade	ಅಗ್ನಿ ಶಾಮಕ ದಳ ವಾಹನ	अग्नि शामक दल वाहन	agnishamaka dala vahana
15	ಠೆಲಾ	Trolley	ಟ್ರಾಲಿ	ट्रालि	ṭrali

रिशते नाते Relations

ಕ್ರ ಮ	ಹಿನ್ನಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೊಮನ ಲಿಪಿ
1	ಮಾँ	Mother	ತಾಯಿ	ತಾಯಿ	Tayi
2	ಪಿತಾ	Father	ತಂದೆ	ತಂದೆ	tande
3	ಭಾई	Brother	ಸಹೋದರ	ಸಹೋದರ	sahodara
4	बहन	Sister	ಸಹೋದರಿ	ಸಹೋದರಿ	sahodari
5	दादा	Grandfather	ಅಜ್ಜ	ಅಜ್ಜ	ajja
6	दादी	Grandmother	ಅಜ್ಜಿ	ಅಜ್ಜಿ	ajji
7	चाचा	Uncle	ಚಿಕ್ಕಪ್ಪ	ಚಿಕ್ಕಪ್ಪ	cikkappa
8	चाची	Aunty	ಚಿಕ್ಕಮ್ಮ	ಚಿಕ್ಕಮ್ಮ	cikkam'ma
9	पुत्र, बेटा	Son	ಮಗ, ಮಗ	ಮಗ, ಮಗ	maga, maga
10	पुत्री, बेटी	Daughter	ಮಗಳು, ಮಗಳು	ಮಗಲು, ಮಗಲು	magaḷu, magaḷu
11	प्रपौत्र, नाती	Grandson	ಮರಿ ಮೊಮ್ಮಗ, ಮೊಮ್ಮಗ	ಮರಿ ಮೊಮ್ಮಗ, ಮೊಮ್ಮಗ,	mari mom'maga, mom'maga
12	प्रपौत्री, नातिन	Grand daughter	ಮರಿ ಮೊಮ್ಮಗಳು, ಮೊಮ್ಮಗಳು	ದೊಡ್ಡ ಮೊಮ್ಮಗಲು	doḍḍa mom'magaḷu
13	भतीजा	Nephew	ಅಣ್ಣನ ಮಗ	ಅಣ್ಣನ ಮಗ	Annanna maga
14	भतीजी	Niece	ಸೋಸಿ	ಸೋಸಿ	sose
15	भांजा	Nephew	ಸೋದರಳಿಯ	ಸೋದರಳಿಯ	sodaraliya
16	भांजी	Niece	ಸೋಸಿ	ಸೋಸಿ	sose
17	बुआ	Aunty	ತಂದೆಯ ಸಹೋದರಿ	ತಂದೆಯ ಸಹೋದರಿ	tandeya sahodari
18	फूफा	Uncle	ಚಿಕ್ಕಪ್ಪ	ಚಿಕ್ಕಪ್ಪ	cikkappa
19	नाना	Grandfather	ಅಜ್ಜ	ಅಜ್ಜ	ajja
20	नानी	Grandmother	ಅಜ್ಜಿ	ಅಜ್ಜಿ	ajji
21	मौसी	Aunty	ಚಿಕ್ಕಮ್ಮ	ಚಿಕ್ಕಮ್ಮ	cikkam'ma
22	सास	Mother in law	ಅತ್ತೆ	ಅತ್ತೆ	atte
23	ससुर	Father in law	ಮಾವ	ಮಾವ	mava
24	भाभी	Sister in law	ನಾ ದಿ ನೆ	ನಾ ದಿ ನಿ	na di ni
25	पति	Husband	ಗಂಡ	ಗಂಡ	gaṇḍa
26	पत्नी	Wife	ಹೆಂಡತಿ	ಹೆಂಡತಿ	heṇḍati
27	दामाद	Son In Law	ಅಳಿಯ	ಅಳಿಯ	aliya
28	ताऊ	Uncle	ಚಿಕ್ಕಪ್ಪ	ಚಿಕ್ಕಪ್ಪ	cikkappa
29	जुड़वा	Twins	ಅವಳಿ	ಅವಳಿ	avaḷi
30	सौतेली माँ	Step Mother	ಮಲತಾಯಿ	ಮಲತಾಯಿ	mala tayi
31	सौतेला पिता	Step Father	ಮಲತಂದೆ/ ತಂದೆ	ಮಲತಂದೆ/ ತಂದೆ	malatande /tande
32	दत्तक पुत्र	Adopted Son	ದತ್ತು ಮಗ	ದತ್ತು ಮಗ	dattu maga
33	दत्तक पुत्री	Adopted Daughter	ದತ್ತು ಮಗಳು	ದತ್ತು ಮಗಳು	dattu magaḷu

कार्यालय Offices

ಕ್ರ. ಸಂ.	ಹಿಂದಿ	ಅಂಗ್ಲೀಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಕೇಂದ್ರೀಯ ಕಾರ್ಯಾಲಯ	Central Office	ಕೇಂದ್ರ ಕಚೇರಿ	ಕೇಂದ್ರ ಕಚೇರಿ	Kendra kacheri
2	ಆಂಚಲಿಕ ಕಾರ್ಯಾಲಯ	Zonal Office	ವಲಯ ಕಚೇರಿ	ವಲಯ ಕಚೇರಿ	valaya kacheri
3	ಕ್ಷೇತ್ರೀಯ ಕಾರ್ಯಾಲಯ	Regional Office	ಪ್ರಾದೇಶಿಕ ಕಚೇರಿ	ಪ್ರಾದೇಶಿಕ ಕಚೇರಿ	pradeshika kacheri
4	ಶಾಖಾ ಕಾರ್ಯಾಲಯ	Branch Office	ಶಾಖೆ ಕಚೇರಿ	ಶಾಖೆ ಕಚೇರಿ	shakhe kacheri
5	ಆಂಚಲಿಕ ಲೇಖಾಪರೀಕ್ಷಾ ಕಾರ್ಯಾಲಯ	Zonal Audit Office	ವಲಯ ಆಡಿಟ್ ಕಚೇರಿ	ವಲಯ ಆಡಿಟ್ ಕಚೇರಿ	valaya adiṭ kacheri
6	ಗೌರ-ವ್ಯಾವಸಾಯಿಕ ಕಾರ್ಯಾಲಯ	Non Business Office	ವೃತ್ತಿಪರಾವಲ್ಲಾಡಾ ಕಚೇರಿ	ವೃತ್ತಿಪರಾವಲ್ಲಾಡಾ ಕಚೇರಿ	vruttiparavallada kacheri
7	ಪ್ರಶಿಕ್ಷಣ ಮಹಾವಿದ್ಯಾಲಯ	Training College	ತರಬೇತಿ ವಿದ್ಯಾಲಯ	ತರಬೇತಿ ವಿಶ್ವವಿದ್ಯಾಲಯ	tarabeti vishvavidyalaya
8	ಜ್ಞಾನಾರ್ಜನ ಂವ್ ವಿಕಾಸ ಕೇಂದ್ರ	Centre for Learning and Development	ಕಲಿಕೆ ಮತ್ತು ಅಭಿವೃದ್ಧಿ ಕೇಂದ್ರ	ಕಲಿಕೆ ಮತ್ತು ಅಭಿವೃದ್ಧಿ ಕೇಂದ್ರ	kalike mattu abhivruddhi kendra
9	ಸಚಿವಾಲಯ	Secretariat	ಸೆಕ್ರೆಟರಿಯೇಟ್	ಸೆಕ್ರೆಟರಿಯೇಟ್	sekretariyeṭ
10	ನಗರಪಾಲಿಕಾ ಕಾರ್ಯಾಲಯ	Municipal Office	ಪುರಸಭೆ ಕಚೇರಿ	ಪುರಸಭೆ ಕಚೇರಿ	kaṭṭaḍa kacheri
11	ವಿವಾಹ ಪಂಜೀಕರಣ ಕಾರ್ಯಾಲಯ	Marriage Registration Office	ಮದುವೆ ನಂದಣಿ ಕಚೇರಿ	ಮದುವೆ ನಂದಣಿ ಕಚೇರಿ	maduve nondaṇi kacheri
12	ಕ್ಷೇತ್ರೀಯ ಪರಿವಹನ ಕಾರ್ಯಾಲಯ	Regional Transport Office	ಪ್ರಾದೇಶಿಕ ಸಾರಿಗೆ ಕಚೇರಿ	ಪ್ರಾದೇಶಿಕ ಸಾರಿಗೆ ಕಚೇರಿ	pradeṣhika sarige kacheri
13	ಕೇಂದ್ರೀಯ ಸಾಂಖ್ಯಿಕೀಯ ಕಾರ್ಯಾಲಯ	Central Statistics Office	ಕೇಂದ್ರ ಸಂಖ್ಯಾಶಾಸ್ತ್ರೀಯ ಕಚೇರಿ	ಕೇಂದ್ರ ಸಂಖ್ಯಾಶಾಸ್ತ್ರೀಯ ಕಚೇರಿ	kēndra saṅkhyashastriya kachēri
14	ಜಿಲ್ಲಾ ಕೋಷಾಗಾರ	District Treasury Office	ಜಿಲ್ಲೆ ಖಜಾನೆ	ಜಿಲ್ಲೆ ಖಜಾನೆ	jille khajane
15	ಆಹರಣ ವ ಸಂವಿತರಣ ಕಾರ್ಯಾಲಯ	Drawing & Disbursing Office	ಹಿಂತೆಗಡುಕೊಳ್ಳುವಿಕೆ ಮತ್ತು ವಿತರಣೆ ಕಚೇರಿ	ಹಿಂತೆಗಡುಕೊಳ್ಳುವಿಕೆ ಮತ್ತು ವಿತರಣೆ ಕಚೇರಿ	hintegedukoḷḷuvike mattu vitarane kacheri
16	ಕ್ಷೇತ್ರೀಯ ಪಾಸಪೋರ್ಟ್ ಕಾರ್ಯಾಲಯ	Regional Passport Office	ಪ್ರಾದೇಶಿಕ ಪಾಸಪೋರ್ಟ್ ಕಚೇರಿ	ಪ್ರಾದೇಶಿಕ ಪಾಸಪೋರ್ಟ್ ಕಚೇರಿ	pradeṣhika paspoṛṭ kacheri
17	ಭೂ ಅಖಿಲೇಖ ಂವ್ ಸರ್ವೇಕ್ಷಣ ಕಾರ್ಯಾಲಯ	Land Records & Surveys Office	ಭೂಮಿ ದಾಖಲೆ ಮತ್ತು ಸರ್ವೆ ಕಚೇರಿ	ಭೂಮಿ ದಾಖಲೆ ಮತ್ತು ಸರ್ವೆ ಕಚೇರಿ	bhumi dakhale mattu sarve kacheri
18	ಡಾಕುಘರ	Post Office	ಅಂಚೆ ಕಚೇರಿ	ಅಂಚೆ ಕಚೇರಿ	Anche kachwri
19	ನಿರ್ದೇಶಾಲಯ	Directorate	ನಿರ್ದೇಶನಾಲಯ	ನಿರ್ದೇಶನಾಲಯ	nirdeshanalaya

ಪದನಾಮ Designations

ಕ್ರಮ	ಹಿಂದಿ	ಆಂಗ್ಲಿಷಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಅಧ್ಯಕ್ಷ	Chairman	ಅಧ್ಯಕ್ಷರು	ಅಧ್ಯಕ್ಷರು	Adhyakṣaru
2	ಪ್ರಬಂಧ ನಿರ್ದೇಶಕ	Managing Director	ನಿರವಹಣೆ ನಿರ್ದೇಶಕ	ನಿರವಹಣೆ ನಿರ್ದೇಶಕ	nirvahane nirdeshaka
3	ಮುಖ್ಯ ಕಾರ್ಯಕಾರಿ ಅಧಿಕಾರಿ	Chief Executive Officer	ಪ್ರಮುಖ ಕಾರ್ಯನಿರ್ವಾಹಕ ಅಧಿಕಾರಿ	ಪ್ರಮುಖ ಕಾರ್ಯನಿರ್ವಾಹಕ ಅಧಿಕಾರಿ	pramukha karyanirvahaka adhikari
4	ಕಾರ್ಯಪಾಲಕ ನಿರ್ದೇಶಕ	Executive Director	ಕಾರ್ಯನಿರ್ವಾಹಕ ನಿರ್ದೇಶಕ	ಕಾರ್ಯನಿರ್ವಾಹಕ ನಿರ್ದೇಶಕ	karyanirvahaka nirdeshaka
5	ಬ್ಯಾಂಕಿಂಗ್ ಲೋಕಪಾಲ	Banking Ombudsman	ಬ್ಯಾಂಕಿಂಗ್ ಓಂಬುಡ್ಸ್ ಮನ್	ಬ್ಯಾಂಕಿಂಗ್ ಓಂಬುಡ್ಸ್ ಮನ್	byāṅkiṅg ombuḍs man
6	ಮಹಾಪ್ರಬಂಧಕ	General Manager	ಪ್ರಧಾನ ವ್ಯವಸ್ಥಾಪಕರು	ಪ್ರಧಾನ ವ್ಯವಸ್ಥಾಪಕರು	pradhana vyavasthapakaru
7	ಫೀಲ್ಡ್ ಮಹಾಪ್ರಬಂಧಕ	Field General Manager	ಕ್ಷೇತ್ರ ಪ್ರಧಾನ ವ್ಯವಸ್ಥಾಪಕರು	ಕ್ಷೇತ್ರ ಪ್ರಧಾನ ವ್ಯವಸ್ಥಾಪಕರು	kṣhetra pradhana vyavasthapakaru
8	ಕಂಪನಿ ಸಚಿವ	Company Secretary	ಕಂಪನಿ ಕಾರ್ಯದರ್ಶಿ	ಕಂಪನಿ ಕಾರ್ಯದರ್ಶಿ	kampani karyadarshi
9	ಆಂಚಲಿಕ ಪ್ರಬಂಧಕ	Zonal Manager	ವಲಯ ಮ್ಯಾನೇಜರ್	ವಲಯ ಮ್ಯಾನೇಜರ್	valaya myanejar
10	ಉಪ ಮಹಾಪ್ರಬಂಧಕ	Deputy General Manager	ಉಪ ಪ್ರಧಾನ ವ್ಯವಸ್ಥಾಪಕರು	ಉಪ ಪ್ರಧಾನ ವ್ಯವಸ್ಥಾಪಕರು	upa pradhana vyavasthapakaru
11	ಮುಖ್ಯ ಆಂತರಿಕ ಲೇಖಾಪರಿಕ್ಷಕ	Chief Internal Auditor	ಪ್ರಮುಖ ಆಂತರಿಕ ಆಡಿಟರ್	ಪ್ರಮುಖ ಆಂತರಿಕ ಆಡಿಟರ್	pramukha antarika aḍiṭar
12	ಉಪ ಆಂಚಲಿಕ ಪ್ರಬಂಧಕ	Deputy Zonal Manager	ಉಪ ವಲಯ ಮ್ಯಾನೇಜರ್	ಉಪ ವಲಯ ಮ್ಯಾನೇಜರ್	upa valaya myanejar
13	ಪ್ರಾಚಾರ್ಯ	Principal	ಪರಾಮಶುಪಾಲ	ಪರಾಮಶುಪಾಲ	pramshupala
14	ಕ್ಷೇತ್ರೀಯ ಪ್ರಬಂಧಕ	Regional Manager	ಪ್ರಾದೇಶಿಕ ಮ್ಯಾನೇಜರ್	ಪ್ರಾದೇಶಿಕ ಮ್ಯಾನೇಜರ್	pradeshika myanejar
15	ಸಹಾಯಕ ಮಹಾಪ್ರಬಂಧಕ	Asstt. General Manager	ಸಹಾಯಕ ಪ್ರಧಾನ ವ್ಯವಸ್ಥಾಪಕರು	ಸಹಾಯಕ ಪ್ರಧಾನ ವ್ಯವಸ್ಥಾಪಕರು	sahayaka pradhana vyavasthapakaru
16	ಉಪ ಕ್ಷೇತ್ರೀಯ ಪ್ರಬಂಧಕ	Deputy Regional Manager	ಉಪ ಪ್ರಾದೇಶಿಕ ಮ್ಯಾನೇಜರ್	ಉಪ ಪ್ರಾದೇಶಿಕ ಮ್ಯಾನೇಜರ್	upa pradeshika myanejar
17	ವರಿಷ್ಠ ಪ್ರಬಂಧಕ	Senior Manager	ಹಿರಿಯ ಮ್ಯಾನೇಜರ್	ಹಿರಿಯ ಮ್ಯಾನೇಜರ್	hiriya myanejar
18	ಸಂಕಾಯ ಪ್ರಮುಖ	Faculty Leader	ಸಿಬ್ಬಂದಿ ಮುಖ್ಯಸ್ಥ	ಸಿಬ್ಬಂದಿ ಮುಖ್ಯಸ್ಥ	sibbandi mukhyastha
19	ಪ್ರಬಂಧಕ	Manager	ಮ್ಯಾನೇಜರ್	ಮ್ಯಾನೇಜರ್	myanejar
20	ಸಹಾಯಕ ಪ್ರಬಂಧಕ	Asstt. Manager	ಸಹಾಯಕ ಮ್ಯಾನೇಜರ್	ಸಹಾಯಕ ಮ್ಯಾನೇಜರ್	sahayaka myanejar
21	ಉಪ ಪ್ರಬಂಧಕ	Deputy Manager	ಉಪ ಮ್ಯಾನೇಜರ್	ಉಪ ಮ್ಯಾನೇಜರ್	upa myanejar

ಪದನಾಢ Designations

ಕ್ರಢ	ಹಿಢ್ಡಿ	ಂಗ್ರೆಜಿ	ಕತ್ರಡ ಭಾಷಾ		
			ಕತ್ರಡ ಲಿಪಿ	ಢೆವನಾಗರಿ ಲಿಪಿ	ರೂಢನ ಲಿಪಿ
22	ಜನಸಢ್ಪರ್ಕ ಅಧಿಕಾರಿ	Public Relation Officer	ಸಾರ್ವಜಢಿಕ ಸಢ್ಪರ್ಕ ಅಧಿಕಾರಿ	ಸಾರ್ವಜಢಿಕ ಸಢ್ಪರ್ಕ ಅಧಿಕಾರಿ	sarvajanika samparka adhikari
23	ವೈಯಕ್ತಿಕ ಸಚಿವ	Pesonel Secretary	ವೈಯಕ್ತಿಕ ಕಾರ್ಯದರ್ಶಿ	ವೈಯಕ್ತಿಕ ಕಾರ್ಯದರ್ಶಿ	vaiyaktika karyadarshi
24	ಕೃಷಿ ವಿಕಲ ಅಧಿಕಾರಿ	Agriculture Finance Officer	ಕೃಷಿ ಹಣಕಾಸು ಅಧಿಕಾರಿ	ಕೃಷಿ ಹಣಕಾಸು ಅಧಿಕಾರಿ	Krushu hanakasu adhikari
25	ಸೂಚನಾ ತಕಢಿಕ ಅಧಿಕಾರಿ	Information Technology Officer	ಢಾಹಿತಿ ತಂತ್ರ ಅಧಿಕಾರಿ	ಢಾಹಿತಿ ತಂತ್ರ ಅಧಿಕಾರಿ	mahiti tantra adhikari
26	ಸಢ್ಕಾಯ ಸಢ್ಸಯ	Feculty Member	ಸಿಬ್ಬಢ್ಡಿ ಸಢ್ಸಯ	ಸಿಬ್ಬಢ್ಡಿ ಸಢ್ಸಯ	sibbandi sadasya
28	ವಿಕಲಿ ಯ ವಿಶ್ಲೇಷಕ	Fincial analyst	ಆರ್ಥಿಕ ವಿಶ್ಲೇಷಕ	ಆರ್ಥಿಕ ವಿಶ್ಲೇಷಕ	arthika vishleshak
29	ವಾಸ್ತುವಿಢ್	Architect	ವಾಸ್ತುಶಿಲ್ಪಿ	ವಾಸ್ತುಶಿಲ್ಪಿ	Vastushilpi
30	ಅಭಿಯಂತರ	Engineer	ಇಂಜಿನಿಯರ್	ಇಂಜಿನಿಯರ್	iñjiniyar
31	ಂತರಿಕ ಲೇಖಾಪರಿಷಕ	Internal Auditor	ಂತರಿಕ ಆಡಿಟರ್	ಂತರಿಕ ಆಡಿಟರ್	antarika ađitar
32	ವ್ಯವಸಾಯ ಪ್ರತಿನಿಧಿ	Business Correspondence	ವ್ಯಾಪಾರ ಪ್ರತಿನಿಧಿ	ವ್ಯಾಪಾರ ಪ್ರತಿನಿಧಿ	vyapara pratinidhi
33	ವಿಪಢ್ಣನ ಅಧಿಕಾರಿ	Marketing Officer	ಢಾರ್ಕೆಟಿಗ್ ಅಧಿಕಾರಿ	ಢಾರ್ಕೆಟಿಗ್ ಅಧಿಕಾರಿ	markeřing adhikari
34	ಢಾನವ ಸಢ್ಸಾಧನ ವಿಶೇಷಜ್ಞ	Human Resource Specialist	ಢಢುಷ್ಯ ಸಢ್ಪಢ್ಢೂಲ ತಜ್ಞ	ಢಢುಷ್ಯ ಸಢ್ಪಢ್ಢೂಲ ತಜ್ಞ	manava sampanmula tajna
35	ಢುಖ್ಯ ಖಜಾಢ್ಚಿ	Chief Cashier	ಢುಖ್ಯ ಕ್ಯಾಷಿಯರ್	ಢುಖ್ಯ ಕ್ಯಾಷಿಯರ್	mukhya kyařiyar
36	ಪ್ರಧಾಢ ಖಜಾಢ್ಚಿ	Head Cashier	ಢುಖ್ಯಸ್ಥ ಕ್ಯಾಷಿಯರ್	ಢುಖ್ಯಸ್ಥ ಕ್ಯಾಷಿಯರ್	mukhyastha kyařiyar
37	ಟೆಕಕ	Typist	ಬೆರಲಚ್ಚುಗಾರ	ಬೆರಲಚ್ಚುಗಾರ	beralacçugara
38	ಂಕಲ ಖಿಢ್ಡಿಕಿ ಪರಿಚಾಲಕ	Single Window Operator	ಂಕವ್ಯಕ್ತಿ ಕಿಟಕಿ ಆಪರೆಟರ್	ಂಕವ್ಯಕ್ತಿ ಕಿಟಕಿ ಆಪರೆಟರ್	ekavyakti kiřaki apareřar
39	ಲಿಪಿಕ	Clerk	ಗುಢಾಸ್ತ	ಗುಢಾಸ್ತ	gumasta
40	ಢಢ್ತರಿ	Daftary	ಢಢ್ತಾರಿ	ಢಢ್ತಾರಿ	daphtari
41	ಸಶಸ್ತ್ರ ಪಹರಿ	Armed Guard	ಶಸ್ತ್ರಸಜ್ಜಿತ ಕಾವಲುಗಾರ	ಶಸ್ತ್ರಸಜ್ಜಿತ ಕಾವಲುಗಾರ	shastrasajjita kavalugara
42	ವಾಹಢ ಚಾಲಕ	Driver	ವಾಹಢ ಚಾಲಕ	ವಾಹಢ ಚಾಲಕ	vahana chalaka
43	ಅಧಿಢಸ್ಥ ಕರ್ಮಚಾರಿ	Sub Staff	ಅಧಿಢ ಸಿಬ್ಬಢ್ಡಿ	ಅಧಿಢ ಸಿಬ್ಬಢ್ಡಿ	adhina sibbandi

ವಾದ್ಯ ಯಂತ್ರ Musical Instruments

ಕ್ರಮ	ಹಿಂದಿ	ಅಂಗ್ಲೇಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ ಲಿಪಿ
1	ಬಾಸುರಿ	Flute	ಕೊಳಲು	ಕೊಳಲು	koḷalu
2	ಡುಗಡುಗಿ	Drum let	ದುಗಡುಗಿ	ಡುಗಡುಗಿ	dugḍugi
3	ಗಿಟಾರ	Guitar	ಗಿಟಾರ್	ಗಿಟಾರ	giṭar
4	ವಾಯಲಿನ್	Violin	ಪಿಟಿಲು	ಪಿಟಿಲು	piṭilu
5	ಪಿಯಾನೊ	Piano	ಪಿಯಾನೋ	ಪಿಯಾನೊ	piyano
6	ಹಾರ್ಮೋನಿಯಮ್	Harmonium	ಹಾರ್ಮೋನಿಯಂ	ಹಾರ್ಮೋನಿಯಮ್	harmoniyam
7	ಬಿಗುಲ	Bugle	ಬಗಲ್	ಬಗಲ	bagal
8	ಮುಖ ವಾದ್ಯ	Mouth organ	ಬಾಯಿ ವಾದ್ಯ ವಾದ್ಯಸಂಗೀತ	ಬಾಯಿ ವಾದ್ಯಸಂಗೀತ	bayi vadyasaṅgita
9	ತಬಲಾ	Tabor	ತಬಲಾ	ತಬಲಾ	Tabala
10	ಘಂಟಾ	Gong	ಗಂಟೆ	ಗಂಟೆ	gaṅṭe
11	ಸಿತಾರ	Sitar	ಸಿತಾರ್	ಸಿತಾರ	sitar
12	ಬಾಸುರಿ	Flute	ಕೊಳಲು	ಕೊಳಲು	koḷalu
13	ಬೆಂಜೊ	Banjo	ಬೆಂಜೊ	ಬೆಂಜೊ	byanjo
14	ಡೊಲಕ್	Tomtom / Dholak	ಡೊಲಕ್	ಡೊಲಕ್	dholak
15	ಮೃದಂಗ	Mrudang	ಮೃದಂಗ	ಮೃದಂಗ	mrudanga

माप सूचक शब्द Measurement Keywords

क्रम	हिन्दी	अंग्रेजी	कन्नड भाषा		
			कन्नड लिपि	देवनागरी लिपि	रोमन लिपि
1	ग्राम	gram	ಗ್ರಾಂ	ग्राम	Gram
2	किलोग्राम	kilogram	ಕಿಲೋಗ್ರಾಂ	किलोग्राम	Kilogram
3	क्विंटल	quintal	ಕ್ವಿಂಟಲ್	क्विंटाल्	kviṅṭal
4	मिलीमीटर	Millimeter	ಮಿಲಿಮೀಟರ್	मिलिमीटर्	milimiṭar
5	सेंटीमीटर	Centimeter	ಸೆಂಟಿಮೀಟರ್	सेंटीमीटर्	seṅṭimiṭar
6	मीटर	Meter	ಮೀಟರ್	मीटर्	miṭar
7	डेकामीटर	Decameter	ಡೆಕಾಮೀಟರ್	डेकामीटर्	ḍekamiṭar
8	हेक्टोमीटर	Hectometer	ಹೆಕ್ಟೋಮೀಟರ್	बीटिंग्टोमीटर्	biṅṅṭomiṭar
9	किलोमीटर	Kilometer	ಕಿಲೋಮೀಟರ್	किलोमीटर्	kilomiṭar
10	एकड़	Acre	ಏಕರೆ	ऐकरे	pramaṇa
11	मील	Mile	ಮೈಲು	मैलु	Mailu
12	फीट	Feet	ಫೀಟ್	अडि	aḍi
13	लीटर	Liter	ಲೀಟರ್	लीटर्	liṭar
14	मिलीलीटर	Milliliter	ಮಿಲಿಲೀಟರ್	मिलिलीटर्गळु	mililitargaḷu

कार्यालय में स्टाफ से संवाद. Conversation with office staff

क्रम	हिन्दी	अंग्रेजी	कन्नड भाषा		
			कन्नड लिपि	देवनागरी लिपि	रोमन लिपि
1	स्टाफ 1: कृपया बैठिए.	Staff 1: Please sit down.	ಸಿಬ್ಬಂದಿ 1: ದಯವಿಟ್ಟು ಕುಳಿತುಕೊಳ್ಳಿ.	सिब्बंदि 1: दयविट्टु कुळितुकुळिळ.	Sibbandi 1: Dayaviṭṭu kuḷitukoḷi.
2	स्टाफ 1: कार्यालय तक आने में कोई परेशानी तो नहीं हुई.	Staff 1: Have you faced any problem to reach here	ಸಿಬ್ಬಂದಿ 1: ಇಲ್ಲವೂ ತಲುಪಲು ಸಮಸ್ಯೆಯೇನೂ ಎದುರಿಸಿದೆಯೇ?	सिब्बंदि 1: इल्लिगे तलुपलु नीवु यावुदे समस्येयन्नु ऐदुरिसिदीरा	Sibbandi 1: Illige talupalu nivu yavude samasyeyannu edurisiddira
3	स्टाफ 2: जी कोई नहीं हुई.	Staff 2: No, no problem.	ಸಿಬ್ಬಂದಿ 2: ಇಲ್ಲ, ತೊಂದರೆ ಇಲ್ಲ.	सिब्बंदि 2: इल्ल, तौदरे इल्ल.	sibbandi 2: Illa, tondare illa.
4	स्टाफ1: आपका परिवार कहाँ है.	Staff 1: Where is Your family	ಸಿಬ್ಬಂದಿ 1: ನಮ್ಮ ಕುಟುಂಬ ಎಲ್ಲಿದೆ?	सिब्बंदि 1: निम्म कुटुंब ऐल्लिदे	Sibbandi 1: Nimma kuṭumba ellide
5	स्टाफ 2: वे दिल्ली में हैं.	Staff 2: They are in Delhi.	ಸಿಬ್ಬಂದಿ 2: ಅವರು ದೆಹಲಿಯಲ್ಲಿದ್ದಾರೆ.	सिब्बंदि 2: अवरु देहलियल्लिदारे.	sibbandi 2: Avaru dehaliyallidare.
6	स्टाफ 2: यहाँ कार्यालय में कुल कितना स्टाफ है.	Staff 2: How much staff is there in the office?	ಸಿಬ್ಬಂದಿ 2: ಕಚೇರಿಯಲ್ಲಿ ಎಷ್ಟು ಸಿಬ್ಬಂದಿ ಇದ್ದಾರೆ?	सिब्बंदि 2: कचेरियल्लि ऐष्टು सिब्बंदि इदारे?	Sibbandi 2: Kacheriyalli eṣṭu sibbandi iddare?
7	स्टाफ 1: यहाँ कुल 25 स्टाफ है जिसमें 15 अधिकारी, 06 लिपिक और 04 अधीनस्थ हैं.	Staff 1: There are total 25 including 15 officers, 06 clerk and 04 subordinate staff.	ಸಿಬ್ಬಂದಿ 1: 15 ಅಧಿಕಾರಿಗಳು, 06 ಗುಮಾಸ್ತರು ಮತ್ತು 04 ಅಧೀನ ಸಿಬ್ಬಂದಿ ಸೇರಿದಂತೆ ಒಟ್ಟು 25 ಇದ್ದಾರೆ.	सिब्बंदि 1: 15 अधिकाऱिगळु, 06 गुमास्तरु मत्तु 04 अधीन सिब्बंदि सेरिदंते ओट्टु 25 इदारे.	Sibbandi 1: 15 Adhikarigaḷu, 06 gumastaru mattu 04 adhina sibbandi seridante oṭṭu 25 iddare.
8	स्टाफ 1: गुजरात राज्य में क्या आपकी ये पहली पदस्थापना है.	Staff 1: Is this your first posting in Gujarat state?	ಸಿಬ್ಬಂದಿ 1: ಇದು ಗುಜರಾತ್ ರಾಜ್ಯದಲ್ಲೇನು ನಿಮ್ಮ ಮೊದಲ ಪೋಸ್ಟಿಂಗ್ ಆಗಿದೆಯೇ?	सिब्बंदि 1: इदु गुजरात् राज्यदल्लि निम्म मोदल पोस्टिंग् आगिदेये?	Sibbandi 1: Idu gujarat rajyadalli nimma modala poṣṭiṅg agideyē?
9	स्टाफ 2: जी हां,	Staff 2 : yes	ಸಿಬ್ಬಂದಿ 2: ಹೌದು	सिब्बंदि 2: हौदु	Sibbandi 2: Haudu
13	स्टाफ 1: आइए मैं आपका सभी स्टाफ सदस्यों से मिलवाता हूँ.	Staff 1: Let me introduce you to all staff members.	ಸಿಬ್ಬಂದಿ 1: ಎಲ್ಲಾ ಸಿಬ್ಬಂದಿ ಸದಸ್ಯರನ್ನು ನಾನು ನಿಮ್ಮನ್ನು ಪರಿಚಯಿಸುತ್ತೇನೆ.	सिब्बंदि 1: ऐल्ला सिब्बंदि सदस्यरिगे नानु निम्मन्नु परिचयिसुत्तेने.	Sibbandi 1: Ella sibbandi sadasyarige nanu nimmannu paricayisuttene.
14	स्टाफ 2 : जी, चलिए.	Staff 2 : Yes, let's go	ಸಿಬ್ಬಂದಿ 2 : ಹೌದು, ಹೋಗೋಣ	सिब्बंदि 2 : हौदु, होगोण	Sibbandi 2: Haudu, hogōṇa

किराने / कपडे के विक्रेता से संवाद Conversation with Grossary / Cloth merchant

क्रम	हिन्दी	अंग्रेजी	कन्नड भाषा		
			कन्नड लिपि	देवनागरी लिपि	रोमन लिपि
1	दुकानदार- नमस्कार, आइए, मैं आपकी क्या सेवा कर सकता हूँ	Shopkeeper- Good morning, please come, may I help you	ಅಂಗಡಿಯವ- ಶುಭೋದಯ, ದಯವಿಟ್ಟು ಬನ್ನಿ, ನಾನು ನೆಮಗೆ ಸಹಾಯ ಮಾಡಲೆ	अंगडियव- शुभोदय, दयविट्टु बन्नि, नानु निमगे सहाय माडले	Aṅgaḍiyava- shubhodaya, dayaviṭṭu banni, nanu nimage sahaya maḍale
4	ग्राहक- जी मुझे इंडिया गेट ब्रांड के बासमती चावल चाहिए.	Customer- Yes, I want India Gate Brand Basmati Rice.	ಗ್ರಾಹಕ- ಹೌದು, ನನಗೆ ಇಂಡಿಯಾ ಗೇಟ್ ಬ್ರಾಂಡ್ ಬಾಸ್ಮತಿ ರೈಸ್ ಬೇಕಾಗಿದೆ	ग्राहक- हौदु, नान इंडिया गेट ब्रांड बासमति रैस्.	Grahaka- haudu, nanage iṅḍiya gēṭ braṅḍ basmati rais bekagide
5	दुकानदार – मिल जाएंगे.	Shopkeeper- You will get it.	ಅಂಗಡಿಯವನು - ನೀವು ಅದನ್ನು ಪಡೆಯುತ್ತೀರಿ.	अंगडियवनु - नीवु अदनु पडेयुत्तीरि.	Aṅgaḍiyavanu - nivu adannu paḍeyuttiri.
6	ग्राहक – इनका क्या भाव है ?	Customer- Rate please?	ಗ್ರಾಹಕ- ದರ ಎಷ್ಟು?	ग्राहक- दर ?	Grahaka- dara eshtu?
7	दुकानदार- जी रू.110/- किलो.	Shopkeeper- Rs.110/ Kg	ಅಂಗಡಿಯವನು- ಕೇವಲ ರೂ.110/ ಕೆ.ಜಿ	अंगडियवनु- केवल रू.110/ के.जि	Aṅgaḍiyavanu- kevala ru.110/ Ke.Ji
8	ग्राहक- दाम कुछ कम करें.	Customer- Lower the price a bit	ಗ್ರಾಹಕ - ಬೇಲೆಯನ್ನು ಸ್ವಲ್ಪ ಕಡಿಮೆ ಮಾಡಿ	ग्राहक - बेलेयनु स्वल्प कडिमे माडि	grahaka - beleyannu svalpa kaḍime maḍi
9	दुकानदार- एक ही दाम है.	Shopkeeper- Its fixed price.	ಅಂಗಡಿಯವನು- ಅದು ನೆಗದಿತ ಬೆಲೆ.	अंगडियवनु- अदर निगदित बेले.	aṅgaḍiyavanu- adu nigadita bele.
10	ग्राहक- मुझे 1 शर्ट भी चाहिए.	Customer- One shirt please.	ಗ್ರಾಹಕ - ದಯವಿಟ್ಟು ಒಂದು ಅಂಗಿ.	ग्राहक - दयविट्टु औदु अंगि.	Grahaka - dayaviṭṭu ondu aṅgi.
11	दुकानदार- आप प्रथम तल पर क्लॉथ सेक्शन में देख सकते है.	Shopkeeper- Please visit cloth section at first floor.	ಅಂಗಡಿಯವನು- ದಯವಿಟ್ಟು ಮೊದಲ ಮಹಡೆಯಲ್ಲಿರುವ ಬಟ್ಟೆ ವೆಬಿಹಾಗ್ಗೆ ಭೇಟಿ ನೀಡಿ.	अंगडियवनु- दयविट्टु मोदल महडियल्लिरुव बट्टे विभागके भेति नीडि.	Aṅgaḍiyavanu- dayaviṭṭu modala mahāḍiyalliruva baṭṭe vibhagake bheṭi niḍi.
12	ग्राहक- मुझे एक अच्छी क्वालिटी की सूती शर्ट दिखाइयें.	Customer- I want a good quality cotton shirt.	ಗ್ರಾಹಕ- ನನಗೆ ಉತ್ತಮ ಗುಣಮಟ್ಟದ ಕಾಟನ್ ಶರ್ಟ್ ಬೇಕು.	ग्राहक- ननगे उत्तम गुणमट्टद काटन् शर्ट बेकु.	Grzhaka- nanage uttama guṇamaṭṭada kaṭan shaṛṭ beku.
13	दुकानदार- ये बहुत अच्छी क्वालिटी की सूती शर्ट है.	Shopkeeper- Sir, this a very good quality Cotton Shirt.	ಅಂಗಡಿಯವನು- ಸರ್, ಇದು ಉತ್ತಮ ಗುಣಮಟ್ಟದ ಕಾಟನ್ ಶರ್ಟ್.	अंगडियवनु- सर्, इदु उत्तम गुणमट्टद काटन् शर्ट.	Aṅgaḍiyavanu- sar, idu uttama guṇamaṭṭada kaṭan shaṛṭ.
14	ग्राहक-ये कितने की है	Customer-Price ?	ಗ್ರಾಹಕ- ಇದು ಎಷ್ಟು?	ग्राहक – इदु इस्तू ?	Grahaka - idu eṣṭu?
15	दुकानदार- रू. 3000/- हजार.	Shopkeeper- Rs. 3000/- .	ಅಂಗಡಿಯವರು- ರೂ. 3000/-	अंगडियवरु- रू. 3000/-	Aṅgaḍiyavaru- ru. 3000/-
16	ग्राहक – कुछ कम कीजिए.	Customer- Any discount.	ಗ್ರಾಹಕ - ಯಾವುದೇ ರಿಯಾಯಿತಿ.	ग्राहक - यावुदे रियायिति.	Grahaka - yavude riyayiti.
17	दुकानदार- आपको कुल कीमत पर 10 प्रतिशत की छूट दे देंगे.	Shopkeeper- We shall give you 10% discount.	ಅಂಗಡಿಯವನು- ನಾವು ನೆಮಗೆ 10% ರಿಯಾಯಿತಿಯನ್ನು ನೀಡುತ್ತೇವೆ.	अंगडियवनु- नावु निमगे 10% रियायितियनु नीडुत्तेवे.	Aṅgaḍiyavanu- navu nimage 10% riyayityanu niḍutteve.

ಸೊಸಾ಼ಿಟಿ ಮೆಂ ಸಂವಾದ. Conversation in Society

ಕ್ರಮ	ಹಿಂದು	ಅಂಗ್ಲೆಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೊಮನ ಲಿಪಿ
1	ಸಚಿವ : ಕಹಿಁ, ಮೆ ಅಪಕಿ ಕ್ಯಾ ಮದದ ಕರ ಸಕತಾ ಹುಂ?	Secretary: Tell me, how can I help you?	ಕಾರ್ಯದರ್ಶಿ: ಹೇಜಿ, ನಾನು ನಿಮಗೇ ಹೇಗೆ ಸಹಾಯ ಮಾಡಬಹುದು?	कार्यदर्शि: हेज़ि, नानु निमगे हेगे सहाय माडबहुदु?	Karyadarshi: Heji, nanu nimage hege sahaya maḁabahudu?
2	ರಾಘವ: ಧನ್ಯವಾದ ಅಪ ಸೊಸಾ಼ಿಟಿ ಮೆಂ ಪಾರ್ಕಿಂಗ್ ಕೊ ವ್ಯವಸ್ಥಿತ ಕರಾ ದೀಜಿಯೆ.	Raghav: Thank you, let organize the parking in the society.	ರಾಘವ: ಥ್ಯಾಂಕ್ಯು, ಸೊಸೈಟಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿರಿ.	राघव: थ्यांक्यु, सोसैटियल्लि पार्किंग् व्यवस्थे माडि़रि.	Raghav: Thyaṅkyu, sosaitiyalli parking vyavasthe maḁiri.
3	ಸಚಿವ: ಸಭೆ ಗಾಢಿಯೆಂ ಕಿ ಪಾರ್ಕಿಂಗ್ ತಯ ಹೆ, ಫಿರ ಕ್ಯಾ ತಕಲೀಫ್ ಹುಡು?	Secretary: Parking is already fixed for all vehicles, then what problem did you face?	ಕಾರ್ಯದರ್ಶಿ: ಎಲ್ಲಾ ವಾಹನಗಲಿಗೆ ಈಗಾಗಲೇ ಪಾರ್ಕಿಂಗ್ ಅನ್ವಯ ನಗದಿಪಡಿಸಲಾಗಿದೆ, ಹಾಗಾದರೆ ನೀವು ಯಾವ ಸಮಸ್ಯೆ ಎದುರಿಸಿದ್ದೀರಿ?	कार्यदर्शि: ऐल्ला वाहनगळिगे ईगागले पार्किंग् अन्नु निगदिपडिसलागिदे, हागादरे निवु याव समस्ये ऐदुरिसिद्दिरी?	Karyadarshi: Ella vahanagalige iaigagale parking annu nigadipaḁislagide, hagadare nivu yava samasye edurisiddiri?
4	ರಾಘವ: ಕಲ ಪತ್ನಿ ಕೊ ಲೆಕರ ಡಾಕ್ಟರ್ ಕೆ ಪಾಸ ಜಾನಾ ಥಾ, ಲೆಕಿನ್ ಮೆರಿ ಗಾಢಿ ಕೆ ಸಾಮನೆ ಕಿಸಿ ನೆ ಗಾಢಿ ಖಢಿ ಕರ ದಿ ಥಿ.	Raghav: yesterday I had to go to the doctor with my wife, but a car had parked in front of my car.	ರಾಘವ: ನನ್ನ ನಾನು ನನ್ನ ಹೆಂಡತಿಯೊಂದಿಗೆ ವೈದ್ಯರ ಬಳಿಗೆ ಹೋಗಬೇಕಾಗಿತ್ತು, ಆದರೆ ನನ್ನ ಕಾರಿನ ಮುಂದೆ ಒಂದು ಕಾರು ನಿಂತಿತ್ತು.	राघव: निन्ने नानु नन्न हेंडतियोंदिगे वैद्यर बळिगे होगबेकागित्तु, आदरे नन्न कारिन मुंदे औंदु कारु नितित्तु.	Raghav: Ninne nanu nanna heḁḁatiyondige vaidyara baḁige hogabekagittu, adare nanna karina munde ondu karu nintittu.
5	ಸಚಿವ : ತಬ ಕ್ಯಾ ಹುಡಾ ? ಡಾಕ್ಟರ್ ಕೆ ಯಹುಂ ಗಯೆ ಯಾ ನಹಿ.	Secretary: What? Did you go to the doctor or not?	ಕಾರ್ಯದರ್ಶಿ: ಏನು? ನೀವು ವೈದ್ಯರ ಬಳಿಗೆ ಹೋಗಿದೀರಾ ಅಥವಾ ಇಲ್ಲವೇ?	कार्यदर्शि: एनु? निवु वैद्यर बळिगे होगिदीरा अथवा इल्लवे?	Karyadarshi: Enu? Nivu vaidyara baḁige hogiddira athava illave?
6	ರಾಘವ : ಹಮ ಲೊಗ ಅಕ್ ಘಂಟಾ ದೆರಿ ಸೆ ಡಾಕ್ಟರ್ ಕೆ ಯಹುಂ ಪಹುಂಚೆ.	Raghav : We reached the doctor's place an hour late	ರಾಘವ: ನಾವು ಒಂದು ಗಂಟೆ ತಡವಾಗಿ ವೈದ್ಯರ ಸ್ಥಳಕ್ಕೆ ತಲುಪಿದೆವು	राघव: नावु औंदु गंटे तडवागि वैद्यर स्थळक्के तलुपिदेवु	Raghav: Navu ondu gaṅṅṅe taḁavagi vaidyara sthaḁakke talupidevu
9	ಸಚಿವ: ಇಸಕಾ ಮತಲಬ ಡ್ಯೂಟಿ ಪರ ತೆನಾತ ಗಾರ್ಡ್ ಧ್ಯಾನ ನಹಿ ದೆತಾ ಹೆ.	Secretary: This means the guard is not doing duty.	ಕಾರ್ಯದರ್ಶಿ: ಅಂದರೆ ಕಾವಲುಗಾರ ಡ್ಯೂಟಿ ಮಾಡುತ್ತಿಲ್ಲ.	कार्यदर्शि: अंदरे कावलुगार ड्युटि माडुत्तिल्ल.	Karyadarshi: Andare kavalugara ḁyuti maḁuttilla.
10	ರಾಘವ: ಜಿ, ಗಾರ್ಡ್ ಕೊ ಧ್ಯಾನ ರಖನಾ ಚಾಹಿಁ.	Raghav: Yes, the guard should take care.	ರಾಘವ: ಹೌದು, ಕಾವಲುಗಾರನೇ ನೋಡಿಕೊಳ್ಳಬೇಕು.	राघव: हौदु, कावलुगारने नोडिकोळबेकु.	Raghav: Haudu, kavalugarane noḁikoḁabeku.
11	ಸಚಿವ : ಮೆ ಅಸೆ ಬೊಲತಾ ಹುಂ	Secretary: I will ask him.	ಕಾರ್ಯದರ್ಶಿ: ನಾನು ಅವನನ್ನು ಕೇಳುತ್ತೇನೆ.	कार्यदर्शि: नानु अवनन्नु केळुत्तेने.	Karyadarshi: Nanu avanannu keḁuttene.
12	ರಾಘವ : ಠಿಕ ಹೆ ಧನ್ಯವಾದ.	Raghav: OK, thanks.	ರಾಘವ: ಸರಿ, ಧನ್ಯವಾದಗಳು.	राघव: सरी, धन्यवादगळु.	Raghav: Sari, dhanyavadagaḁu.

बैंक शाखा में ग्राहक से संवाद. Conversation with Customer in Branch

क्रम	हिन्दी	अंग्रेजी	कन्नड भाषा		
			कन्नड लिपि	देवनागरी लिपि	रोमन लिपि
3	ग्राहक: मुझे बैंक योजनाओं की जानकारी लेनी थी	Customer : I want to know about Bank's schemes	ಗೌರಾಹಕ: ನಾನು ಬ್ಯಾಂಕಿನ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ	ग्राहक: नानु ब्यांकिन योजनेगळ बग्गे तिलिदुकुळळलु बयसुत्तेने	Grahaka: Nanu byańkina yojanegaļa bagge tiļidukoļļalu bayasuttēne
4	शाप्र: आप बचत खाता, आवर्ती खाता एवं सावधि खाता खोल सकते हैं	BM : You may open Saving account, Time deposit & Recurring account.	BM: ನೀವು ಉಳಿತಾಯ ಖಾತೆ, ಸಮಯ ಠೇವಣಿ ಮತ್ತು ಮರುಕಳಿಸುವ ಖಾತೆಯನ್ನು ತೆರೆದುಬಹುದು.	BM: ನೀವು ಉಳಿತಾಯ ಖಾತೆ, ಸಮಯ ಠೇವಣಿ ಮತ್ತು ಮರುಕಳಿಸುವ ಖಾತೆಯನ್ನು ತೆರೆಯಬಹುದು.	BM: Nivu ulitaya khate, samaya thevani mattu marukalisuva khateyannu tereyabahudu.
5	ग्राहक: एक वर्ष हेतु सावधि जमा की ब्याज दर क्या है	Customer: What is the rate of interest for one year FDt.	ಗೌರಾಹಕ: ಒಂದು ವರ್ಷದ FD ಗೆ ಬಡ್ಡಿ ದರ ಎಷ್ಟು.	ग्राहक: औदु वर्षद FD गे बड्डी दर ऐष्टु.	Grahaka: Ondu varşada FD ge bađđi dara eştu.
6	शाप्र: 5% वार्षिक	BM:5% per annum.	BM: ವಾರ್ಷಿಕ 5%.	BM: वार्षिक 5%.	BM: Varşhika 5%.
7	ग्राहक : मुझे एटीएम कार्ड कैसे मिल सकता है.	Customer : How can I get an ATM card	ಗೌರಾಹಕ: ನಾನು ಎಟಿಎಂ ಕಾರ್ಡ್ ಅನ್ನು ಹೇಗೆ ಪಡೆಯಬಹುದು?	ग्राहक: नानु ऐटिएँ कार्ड् अन्तु हेगे पडेयबहुदु?	Grahaka: Nanu eţiem karđ annu hege pađeyabahudu?
8	शाप्र: एक फार्म भरना होगा और शाखा के माध्यम से आपको 15 दिनों में कार्ड प्राप्त होगा.	BM: Just fill a form and you will receive the card through branch within 15 days.	BM: ಕೇವಲ ಒಂದು ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಾವು 15 ದಿನಗಳಲ್ಲಿ ಶಾಖೆಯ ಮೂಲಕ ಕಾರ್ಡ್ ಅನ್ನು ಸವೀಕರಿಸುತ್ತೇವೆ.	BM: केवल औदु फार्म् अन्तु भर्ति माडि मत्तु नीवु 15 दिनगळल्लि शाखेय मूलक कार्ड् अन्तु स्वीकरिसुत्तीरि.	BM: Kevala ondu pharm annu bharti mađi mattu nivu 15 dinagaļalli shakheya mulaka karđ annu svikarisuttiri.
11	ग्राहक: मैं एक कर्मचारी हूँ. क्या मुझे गृह ऋण मिल सकता है.	Customer : I am in service have booked a flat. Will get a home loan.	ಗೌರಾಹಕ: ನಾನು ಸೇವೆಯಲ್ಲಿದ್ದೇನೆ ಫ್ಲಾಟ್ ಬುಕ್ ಮಾಡಿದ್ದೇನೆ. ಗೃಹ ಸಾಲ ಸಿಗಲಿದೆಯೇ?	ग्राहक: नानु सेवेयल्लिहेने फ्लाट् बुक् माडिहेने. गृह साल सिगलिदे.	Grahaka: Nanu seveyalliddene phlaţ buk mađiddene. Grĥa sala sigalideye.
12	शाप्र : जी मिल सकता है.	BM : Yes you can get it.	BM: ಹೌದು ನೀವು ಅದನ್ನು ಪಡೆಯಬಹುದು.	BM: हौदु नीवु अदन्तु पडेयबहुदु.	BM: Haudu nivu adannu pađeyabahudu.
13	ग्राहक : बचत खाते में नामांकन कैसे कर सकते है	Customer:How to nominate in Saving Account	ಗೌರಾಹಕ: ಉಳಿತಾಯ ಖಾತೆಯಲ್ಲಿ ನಾಮನಿರ್ದೇಶನ ಮಾಡುವುದು ಹೇಗೆ	ग्राहक: उळिताय खातेयल्लि नामनिर्देशन माडुवुदु हेगे	Grahaka: Ulitaya khateyalli namanirdeshana mađuvudu hege
14	शाप्र : डीए-1 फार्म भरकर नामांकन कर सकते है	BM : By filling DA-1 form nomintion can be done.	BM: DA-1 ನಮೂನೆಯನ್ನು ಭರ್ತಿ ಮಾಡುವ ಮೂಲಕ ನಾಮನಿರ್ದೇಶನವನ್ನು ಮಾಡಬಹುದು.	BM: DA-1 नमूनेयन्तु भर्ति माडुव मूलक नामनिर्देशनवन्तु माडबहुदु.	BM: DA-1 namuneyannu bharti mađuva mulaka namanirdeshanavannu mađabahudu.
15	ग्राहक: ऋण/जमा की ऑनआइन जानकारी कैसे कर सकते हैं,	Customer : How could get online informatioin reg loan or deposit.	ಗೌರಾಹಕ: ಸಾಲ ಅಥವಾ ಠೇವಣಿ ಕುರಿತು ಕೆಲವು ಆನ್‌ಲೈನ್ ಮಾಹಿತಿಯನ್ನು ಹೇಗೆ ಪಡೆಯಬಹುದು.	ग्राहक: साल अथवा ठेवणि कुरितु आन्लैन् माहितियन्तु हेगे पडेयबहुदु.	Grahaka: Sala athava thevani kuritu anlain mahitiyannu hege pađeyabahudu.
16	शाप्र:9223901111 पर ऋण हेतु एवं 9223502222 पर जमा हेतु मिस्ड कॉल दें आपको पूर्ण जानकारी मिलेगी.	BM : Give missed call at 9223901111 for loan and 9223502222 for deposit. You will get full information.	BM : ಸಾಲುಕೆಕಾಗಿ 9223901111 ಮತ್ತು ಠೇವಣಿಗಾಗಿ 9223502222 ಗೆ ಮಿಸ್ಡ್ ಕಾಲ್ ನೀಡಿ. ನಿಮಗೆ ಸಂಪೂರ್ಣ ಮಾಹಿತಿ ಸಿಗಲಿದೆ.	BM : सालक्कागि 9223901111 मत्तु ठेवणिगगि 9223502222 गे मिस्ड् काल् नीडि. निमगे संपूर्ण माहिति सिगलिदे.	BM: Salakkagi 9223901111 mattu thevanigagi 9223502222 ge misđ kal niđi. Nimage sampurņa mahiti sigalide.

ಮಾರ್ಕೆಟಿಂಗ್ ಸಂಬಂಧಿ ಸಂವಾದ. Conversation reg. Marketing

ಕ್ರ. ಸಂ.	ಹಿಂದಿ	ಆಂಗ್ಲ	ಕನ್ನಡ ಭಾಷೆ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	ಬ್ಯಾಂಕರ್- ನಮಸ್ತೆ ಹಮ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸೇ ಹೈ. ಹಮ್ ದೋನೊ ಬ್ಯಾಂಕ್ ಮೆ ಸಹಾಯಕ ಪ್ರಬಂಧಕ ಹೈ	Banker - Hello, we are from Central Bank of India. Both are working as Asstt Manager in the Bank.	ಬ್ಯಾಂಕರ್ - ಹಲೋ, ನಾವು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಬಂದವರು. ಇಬ್ಬರೂ ಬ್ಯಾಂಕ್‌ನಲ್ಲಿ ಅಸಿಸ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.	ಬ್ಯಾಂಕ್- ಹಲೋ, ನಾವು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಂದವರು. ಇಬ್ಬರೂ ಬ್ಯಾಂಕ್‌ನಲ್ಲಿ ಅಸಿಸ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.	Byankar - hyalo, navu senṭral byank aph inḍiyadinda bandavaru. Ibbaru byanknalli asist myanejar kelasa maḍuttiddeve.
2	ವ್ಯಕ್ತಿ- ನಮಸ್ಕಾರ, ಕಹೀನ್ ಕ್ಯಾ ಕಾಮಹೈ	Person- Hello, what do you want.	ವ್ಯಕ್ತಿ- ಹಲೋ, ನಮಗೇ ಏನು ಬೇಕು.	ವ್ಯಕ್ತಿ- ಹಲೋ, ನಮಗೇ ಏನು ಬೇಕು.	Vyakti- halo, nimage ēnu beku.
3	ಬ್ಯಾಂಕರ್- ಕ್ಯಾ ಹಮ್ ಆಪಕಾ ವ್ಯವಸಾಯ್ ಜಾನ್ ಸಕ್ತೇ ಹೈ?	Banker - may we know what your profession is?	ಬ್ಯಾಂಕರ್ - ನಮ್ಮ ವೃತ್ತಿ ಏನು ಎಂದು ನಮಗೇ ತಿಳಿಯಬಹುದೇ?	ಬ್ಯಾಂಕರ್ - ನಮ್ಮ ವೃತ್ತಿ ಏನು ಎಂದು ನಮಗೇ ತಿಳಿಯಬಹುದೇ?	Byankar -nimma vṛtti enu endu namage ṭīlyabahude?
4	ವ್ಯಕ್ತಿ- ಮೈ ಏಕ್ ಇಂಜಿನಿಯರ್ ಹೈ.	Person - I am an engineer.	ವ್ಯಕ್ತಿ - ನಾನು ಇಂಜಿನಿಯರ್.	ವ್ಯಕ್ತಿ - ನಾನು ಇಂಜಿನಿಯರ್.	Vyakti - nanu injiniyar.
5	ಬ್ಯಾಂಕರ್- ಸರ್, ಆಪ್ ಕಿಸ್ ಬ್ಯಾಂಕ್ ಸೇ ಲೆನ್ ದೆನ್ ಕರ್ತೇ ಹೈ ?	Banker - Sir, which bank do you deal with?	ಬ್ಯಾಂಕರ್ - ಸರ್, ನೀವು ಯಾವ ಬ್ಯಾಂಕ್‌ನಲ್ಲಿ ವ್ಯವಹರಿಸುತ್ತೀರಿ?	ಬ್ಯಾಂಕರ್ - ಸರ್, ನೀವು ಯಾವ ಬ್ಯಾಂಕ್‌ನಲ್ಲಿ ವ್ಯವಹರಿಸುತ್ತೀರಿ?	Byankar - sar, nivu yava byankinalli vyavaharisuttiri?
6	ವ್ಯಕ್ತಿ - ಟಿ ಎಂ ಬಿ ಸೆ.	Person - From T M Bank.	ವ್ಯಕ್ತಿ - ಟಿ ಎಂ ಬಿ ಬ್ಯಾಂಕ್‌ನಿಂದ.	ವ್ಯಕ್ತಿ - ಟಿ ಎಂ ಬಿ ಬ್ಯಾಂಕ್‌ನಿಂದ.	Vyakti - ṭi em byank ninda.
7	ಬ್ಯಾಂಕರ್-ಹಮ್ ಅಪನೇ ಬ್ಯಾಂಕ್ ಕೆ ಕುಚ್ಚ್ ನೆ ಆಫರ್ ಆಪಕೊ ಬತಾನಾ ಚಾಹೈ	Banker - We would like to inform you some new offers, launched by our bank.	ಬ್ಯಾಂಕರ್ - ಸರ್, ನಮ್ಮ ಬ್ಯಾಂಕ್ ಆರಂಭಿಸಿರುವ ಕೆಲವು ಹೊಸ ಕೊಡುಗೆಗಳನ್ನು ನಮಗೆ ತಿಳಿಸಲು ನಾವು ಬಯಸುತ್ತೇವೆ.	ಬ್ಯಾಂಕರ್- ನಮ್ಮ ಬ್ಯಾಂಕ್ ಆರಂಭಿಸಿರುವ ಕೆಲವು ಹೊಸ ಕೊಡುಗೆಗಳನ್ನು ನಮಗೆ ತಿಳಿಸಲು ನಾವು ಬಯಸುತ್ತೇವೆ.	Byankar - sar, namma byank arambhisiruva kelavu hosa koḍugegaḷannu nimage ṭīlisalu navu maḍutteve.
8	ವ್ಯಕ್ತಿ - ಅಚ್ಚಾ,	Person - Ok,	ವ್ಯಕ್ತಿ - ಸರಿ,	ವ್ಯಕ್ತಿ - ಸರಿ,	Vyakti - sari,
9	ವ್ಯಕ್ತಿ-ಹೈ, ಬತಾಐನ್.	Person - Pl Tell me.	ವ್ಯಕ್ತಿ - ದಯವಿಟ್ಟು ಹೇಳಿ.	ವ್ಯಕ್ತಿ - ದಯವಿಟ್ಟು ಹೇಳಿ.	Vyakti - dayaviṭṭu heḷi.
10	ಬ್ಯಾಂಕರ್- ಹಮಾರಾ ಬ್ಯಾಂಕ್ ಅಪನೇ ಫೆಸ್ಟಿವಲ್ ಆಫರ್ ಮೆ ಗೃಹಕ್ರಣ್ ಉಪಕ್ರಮ್ ಕೀ ಪ್ರಕ್ರಿಯಾ ಶುಲ್ಕ ಮೆ ಪೂರಿ ಛೂಟ್ ಪ್ರದಾನ್ ಕರ್ ರಹಾ ಹೈ.	Banker- During the festival offer, our bank is offering full waiver of processing fee for Home loan and Vehicle loan.	ಬ್ಯಾಂಕರ್- ಹಬ್ಬದ ಕೊಡುಗೆಯ ಸಮಯದಲ್ಲಿ, ನಮ್ಮ ಬ್ಯಾಂಕ್ ಗೃಹ ಸಾಲ ಮತ್ತು ವಾಹನ ಸಾಲಕ್ಕಾಗಿ ಪ್ರಕ್ರಿಯಾ ಶುಲ್ಕದ ಸಂಪೂರ್ಣ ಮನ್ನಾವಣೆಯನ್ನು ನೀಡುತ್ತಿದೆ.	ಬ್ಯಾಂಕರ್- ಹಬ್ಬದ ಕೊಡುಗೆಯ ಸಮಯದಲ್ಲಿ, ನಮ್ಮ ಬ್ಯಾಂಕ್ ಗೃಹ ಸಾಲ ಮತ್ತು ವಾಹನ ಸಾಲಕ್ಕಾಗಿ ಪ್ರಕ್ರಿಯಾ ಶುಲ್ಕದ ಸಂಪೂರ್ಣ ಮನ್ನಾವಣೆಯನ್ನು ನೀಡುತ್ತಿದೆ.	Byankar- habbada koḍugeya samayadalli, namma byank grha sala mattu vahana salakkagi shulkada sampurna mannavannu niḍuttide.
11	ವ್ಯಕ್ತಿ - ಅಚ್ಚಾ	Person - Good	ವ್ಯಕ್ತಿ - ಒಳ್ಳೆಯದು	ವ್ಯಕ್ತಿ - ಒಳ್ಳೆಯದು	Vyakti - olleyadu
12	ಬ್ಯಾಂಕರ್-ಯದಿ ಆಪ್ ಗರ್ ಲೆನಾ ಚಾಹತೇ ಹೈ ತೊ ಹಮಾರೇ ಬ್ಯಾಂಕ್ ಕಾ ಯ್ಹ್ ಆಫರ್ ಬೆಹತರಿನ್ ಹೈ.	Banker - If you are willing to buy a house then its the best offers from our Bank.	ಬ್ಯಾಂಕರ್ - ನೀವು ಮನೆಯನ್ನು ಖರೀದಿಸಲು ಸಿದ್ಧರಾದರೆ ನಮ್ಮ ಬ್ಯಾಂಕ್‌ನಿಂದ ಉತ್ತಮ ಕೊಡುಗೆಗಳು.	ಬ್ಯಾಂಕರ್-ನೀವು ಮನೆಯನ್ನು ಖರೀದಿಸಲು ಸಿದ್ಧರಾದರೆ ನಮ್ಮ ಬ್ಯಾಂಕ್‌ನಿಂದ ಉತ್ತಮ ಕೊಡುಗೆಗಳು.	byankar -nivu maneyannu kharidisalu siddhariddare namma byaankninda uttama koḍugegaḷu.
13	ವ್ಯಕ್ತಿ - ಹೈ, ಗರ್ ಆರ್ ಕಾರ್ ಲೆನೇ ಕಾ ಮೆರಾ ಇರಾದಾ ತೊ ಹೈ.	Person - Yes, I would like to buy a house and a car.	ವ್ಯಕ್ತಿ - ಹೌದು, ನಾನು ಮನೆ ಮತ್ತು ಕಾರು ಖರೀದಿಸಲು ಬಯಸುತ್ತೇನೆ.	ವ್ಯಕ್ತಿ - ಹೌದು, ನಾನು ಮನೆ ಮತ್ತು ಕಾರು ಖರೀದಿಸಲು ಬಯಸುತ್ತೇನೆ.	Vyakti - haudu, nanu mane mattu karu kharidisalu bayasuttene.

ಮಾರ್ಕೆಟಿಂಗ್ ಸಂಬಂಧಿ ಸಂವಾದ. Conversation reg. Marketing

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
14	ಬೆಂಕರ್- ಸರ್ ಹಮ್ ಬತಾನಾ ಚಾಹೆಂಗೇ ಕಿ ಗೃಹ ಋಣ ಪರ ಹಮಾರಿ ಬ್ಯಾಜ್ ದರ ಕಾಫಿ ಕಮ್ ಹೈ. ವಿಶೇಷತಃ: ಮಹಿಲಾಂ ಹೆತು ಹಮಾರೆ ಬೆಂಕ ಕಿ ಗೃಹಲಕ್ಷ್ಮಿ ಆವಾಸ ಋಣ ಯೋಜನಾ ಹೈ, ಜಿಸಮೆಂ ಬ್ಯಾಜ್ ದರ ಆರ್ ಭಿ ಕಮ್ ಹೈ	Banker - Sir we would like to mention that our interest rate for home loan is very low. Especially for women our bank has Grihalaxmi home loan scheme in which interest rate is even lower.	ಬೆಯಾಂಕರ್ - ಸರ್ ನಮಮ್ ಗೃಹ ಸಾಲದ ಬಡ್ಡೆ ದರಮ್ ತುಂಬಾ ಕಡೆಮೆಯಾಗೆದ್ ಎಂದು ನಮು ಉಲೇಖಿಸಲು ಬಯಸುತೇವೆ. ವಾಶೇಷವಾಗೆ ಮಹಿಲೆಯರಾಗೆ ನಮಮ್ ಬೆಯಾಂಕೆ ಗೃಹಲಕ್ಷ್ಮಿಮ್ ಗೃಹ ಸಾಲ ಯೋಜನೆಯನ್ ನು ಹೊಂದೆ ಇದರಲೆ ಬಡ್ಡೆ ದರ ಇನ್ ನೂ ಕಡೆಮೆಯಾಗೆದ್.	ಬ್ಯಾಂಕ್ - ಸರ್ ನಮ್ಮ ಗೃಹ ಸಾಲದ ಬಡ್ಡಿ ದರವು ತುಂಬಾ ಕಡಿಮೆಯಾಗಿದೆ ಎಂದು ನಾವು ಉಲ್ಲೇಖಿಸಲು ಬಯಸುತ್ತೇವೆ. ವಿಶೇಷವಾಗಿ ಮಹಿಳೆಯರಿಗಾಗಿ ನಮ್ಮ ಬ್ಯಾಂಕ್ ಗೃಹಲಕ್ಷ್ಮಿ ಗೃಹ ಸಾಲ ಯೋಜನೆಯನ್ನು ಹೊಂದಿದೆ ಇದರಲ್ಲಿ ಬಡ್ಡಿ ದರ ಇನ್ನೂ ಕಡಿಮೆಯಾಗಿದೆ.	Byankar - sar namma gruha salada baḍḍi daravu tumba kaḍimeyagide endu navu ullekhisalu bayasutteve. Viśheṣavagi mahiḷeyarigagi namma byāṅk grhalakṣmi grha salada yojaneyalli baḍḍi dara innu kaḍimeyagide.
15	ವ್ಯಕ್ತಿ - ಪರ ಕ್ಯಾ ಯೋಜನಾ ಕಾ ಲಾಭ ಮುಕ್ತೆ ಮಿಲ ಸಕ್ತಾ ಹೈ ?	Person - But may I get the benefit of this Yojana?	ವೆಯೆಕ್ತೆ - ಆದರೆ ನಾನು ಈ ಯೋಜನೆಯ ಪರಯೋಜನವನ್ ನು ಪಡೆಯಬಹುದೇ?	ವ್ಯಕ್ತಿ - ಆದರೆ ನಾನು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದೇ?	Vyakti - adare nanu i yojaneya prayojanavannu paḍeyabahude?
16	ಬೆಂಕರ್- ಸರ್, ಆಪ್ ಅಪನಿ ಪತ್ನಿ ಕೆ ಸಾಥ್ ಸಂಯುಕ್ತ ರೂಪ್ ಸೆ ಇಸ್ ಯೋಜನಾ ಕಾ ಲಾಭ ಲೆ ಸಕ್ತೆ ಹೈ. ಇಸಮೆಂ ಏಕ್ ಲಾಭ್ ಯಹ್ ಭಿ ಹೈ ಕಿ ನಿಯಮಿತ ರೂಪ್ ಸೆ ಋಣ್ ಚುಕಾನೆ ಪರ ಅಂತಿಮ್ 3 ಸೆ 5 ಕಿಶತೆ ಮಾಫ್ ಕಿ ಜಾಏಗಿ.	Banker - Yes sir, you can avail the advantage of this scheme jointly with wife. Another benefit is that the last 3 to 5 installments will be waived off on regular repayment of the loan.	ಬೆಯಾಂಕರ್ - ಹೌದು ಸರ್, ನಮಮ್ ಪತ್ನಿಯೊಂದಿಗೆ ಜಂಟಿಯಾಗೆ ಈ ಯೋಜನೆಯ ಪರಯೋಜನವನ್ ನು ಪಡೆಯಬಹುದು. ಮತ್ತೊಂದು ಪರಯೋಜನವೆಂದರೆ ಸಾಲದ ನಿಯಮಿತ ಮರುಪಾವತಿಯ ಮೇಲೆ ಕೊನೆಯ 3 ರಿಂದ 5 ಕಂತುಗಳನ್ ನು ಮನ್ ನೂ ಮುಡಲಾಗುತೆದ್.	ಬ್ಯಾಂಕ್ - ಹೌದು ಸರ್, ನಿವು ಪತ್ನಿಯೊಂದಿಗೆ ಜಂಟಿಯಾಗಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಮತ್ತೊಂದು ಪ್ರಯೋಜನವೆಂದರೆ ಸಾಲದ ನಿಯಮಿತ ಮರುಪಾವತಿಯ ಮೇಲೆ ಕೊನೆಯ 3 ರಿಂದ 5 ಕಂತುಗಳನ್ನು ಮನ್ನಾ ಮಾಡಲಾಗುತ್ತದೆ.	Byankar - haudu sar, nivu patniyondige jaṅṅiyagi i yojaneya prayojanavannu paḍeyabahudu. Mattondu prayojanavendare salada niyamita marupavatiya mele koneya 3 rinda 5 kantugaḷannu manna maḍalaguttade.
17	ವ್ಯಕ್ತಿ - ಯಹ್ ಬಡ್ಡಿಯಾ ಯೋಜನಾ ಹೈ. ಇಸ್ ಯೋಜನಾ ಮೆಂ ಲಾಭ ಲೆನೆ ಹೆತು ಮುಕ್ತೆ ಕ್ಯಾ ಕರನಾ ಹೊಗಾ?	Person - This is a good plan. How I have to take advantage of this scheme?	ವೆಯೆಕ್ತೆ - ಇದು ಉತ್ತಮ ಯೋಜನೆಯೊಂದಿಗೆ. ಈ ಯೋಜನೆಯ ಲಾಭವನ್ ನು ನಾನು ಹೇಗೆ ಪಡೆಯಬೇಕು?	ವ್ಯಕ್ತಿ - ಇದು ಉತ್ತಮ ಯೋಜನೆ. ಈ ಯೋಜನೆಯ ಲಾಭವನ್ನು ನಾನು ಹೇಗೆ ಪಡೆಯಬೇಕು?	Vyakti - idu uttama yojane. I yojaneya labhavannu nanu hege paḍeyabeku?
18	ಬೆಂಕರ್- ಸರ್ವೆ ಪಹಲೆ ಆಪ್ ಹಮಾರೆ ಬೆಂಕ ಮೆಂ ಏಕ್ ಬಚತ್ ಖಾತಾ ಖೋಲಿಏ.	Banker- First of all, open a savings account in our Bank.	ಬೆಯಾಂಕರ್- ಮೊದಲನೆಯದಾಗೆ, ನಮಮ್ ಬೆಯಾಂಕೆನಲೆ ಉಳಿತಾಯ ಖಾತೆಯನ್ ನು ತೆರೆಯಿರಿ.	ಬ್ಯಾಂಕ್- ಮೊದಲನೆಯದಾಗಿ, ನಮ್ಮ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಿರಿ.	Byankar- modalaneyadagi, namma byankinalli ulitaya khatayannu tereyiri.
19	ವ್ಯಕ್ತಿ - ಇಸ್ಕೆ ಲಿಏ ಕ್ಯಾ ದಸ್ತಾವೆಜ್ ದೆನೆ ಹೊಗೇ.	Person - What documents have to be given for this?	ವೆಯೆಕ್ತೆ - ಇದಕ್ಕೆ ಯಾವ ದಾಖಲೆಗಳನ್ ನು ನೀಡಬೇಕು?	ವ್ಯಕ್ತಿ - ಇದಕ್ಕೆ ಯಾವ ದಾಖಲೆಗಳನ್ನು ನೀಡಬೇಕು?	Vyakti - idakke yava dakhalegaḷannu niḍabeku?

ಮಾರ್ಕೆಟಿಂಗ್ ಸಂಬಂಧಿ ಸಂವಾದ. Conversation reg. Marketing

ಕ್ರಮ	ಹಿಂದಿ	ಅಂಗ್ರೆಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
20	ಬೆಂಕರ್- ಆಪಕೊ ಸ್ವಯಂ ಕಿ ಪಹಚಾನ ಂವಂ ಪತೆ ಕೆ ಸಾಶ್ಯ ಕೆ ಪ್ರಮಾಣ ಜೆಸೆ ಪೆನ್, ಆಧಾರ್ ಕಾರ್ಡ್, ಬಿಜಲಿ ಬಿಲ, ರಾಶನಕಾರ್ಡ್ ಆದಿ ದೆನೆ ಹೆಂಗೆ	Banker- You have to provide proof of & self-identity like PAN card, Aadhar card, Electric bill Ration card, etc.	ಬೆಂಕರ್- ನೆವು ಪ್ಯಾನ್ ಕಾರ್ಡ್, ಕಾರ್ಡ್, ಆಧಾರ್ ಕಾರ್ಡ್, ಎಲೆಕ್ಟ್ರಿಕ್ ಬಿಲ್ ರೇಷನ್ ಕಾರ್ಡ್ ಮುಂತಾದ ಸ್ವಯಂ ಗುರುತಿನ ಪುರಾವೆಗಳನ್ನು ಒದಗಿಸಬೇಕು.	ಬೆಂಕರ್- ನೆವು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಏಲೆಕ್ಟ್ರಿಕ್ ಬಿಲ್ ರೇಷನ್ ಕಾರ್ಡ್ ಮುಂತಾದ ಸ್ವಯಂ ಗುರುತಿನ ಪುರಾವೆಗಳನ್ನು ಒದಗಿಸಬೇಕು.	Byankar- nivu pyan kard, adhar kard, elektrik bil reşan kard muntada svayañ gurutina puravegañannu odagisabeku.
21	ವ್ಯಕ್ತಿ- ಠೀಕ ಹೈ ಫಿರ್ ಗೃಹ ಠ್ಠಣ.	Person -Ok, then home loan.	ವ್ಯಕ್ತಿ- ಸರಿ, ನಂತರ ಮನೆ ಸಾಲ.	ವ್ಯಕ್ತಿ - ಸರಿ, ನಂತರ ಮನೆ ಸಾಲ.	Vyakti - sari, nantara mane sala.
22	ಬೆಂಕರ್-ಆಪಕೊ ಆವೆದನ್ ಆರ್ಡೆರ್ ಆರ್ ತಥಾ ಮಕಾನ್ ಕಾ ಕೋಶನ್ ದೆನಾ ಹೈ, ಫಿರ್ ಬೆಂಕರ್ ಆಪಕೊ ಪಾತ್ರತಾನುಸಾರ ಠ್ಠಣ ಪ್ರದಾನ್ ಕರೆಗಾ.	Banker- You have to give an application, ITR and house quotation then bank will provide you loan as per your eligibility as soon as possible.	ಬೆಂಕರ್- ನೆವು ಆರ್ಡರ್, ಐಟಿಆರ್ ಮತು ಮನೆ ಉದ್ಧಾರಣವನ್ನು ನೀಡಬೇಕು ನಂತರ ಬೆಂಕರ್ ನೆಮಗೆ ಸಾಧ್ಯವಾದಷ್ಟು ಬೇಗ ನೆಮಗೆ ಆರ್ಡರ್ ಗೆ ಅನುಗುಣವಾಗಿ ಸಾಲವನ್ನು ನೀಡುತ್ತದೆ.	ಬೆಂಕರ್- ನೆವು ಆರ್ಜಿ, ಐಟಿಆರ್ ಮತು ಮನೆ ಉದ್ಧಾರಣವನ್ನು ನೀಡಬೇಕು ನಂತರ ಬೆಂಕರ್ ನೆಮಗೆ ಸಾಧ್ಯವಾದಷ್ಟು ಬೇಗ ನೆಮಗೆ ಅನುಗುಣವಾಗಿ ಸಾಲವನ್ನು ನೀಡುತ್ತದೆ.	Byankar- nivu arji, aiti'ar mattu mane ud'dharañavannu niðabeku nantara byank nimage sadhyavadaştu bega nima'ma arhatege anuguñavagi salavannu niðuttade.
23	ವ್ಯಕ್ತಿ - ಠೀಕ ಹೈ, ಮೆ ಕಲ್ ಹಿ ಆಪಕೆ ಬೆಂಕರ್ ಮೆ ಖಾತಾ ಖುಲವಾಱಗಾ.	Person - Ok, I will open an account in your bank tomorrow.	ವ್ಯಕ್ತಿ- ಸರಿ, ನಾನು ನಾಳೆ ನೆಮಗೆ ಬೆಂಕರ್ ನಲ್ಲಿ ಖಾತೆ ತೆರೆಸುತ್ತೇನೆ.	ವ್ಯಕ್ತಿ - ಸರಿ, ನಾನು ನಾಳೆ ನಿಮ್ಮ ಬೆಂಕರ್ನಲ್ಲಿ ಖಾತೆ ತೆರೆಯುತ್ತೇನೆ.	Vyakti - sari, nanu nañe nimma byank nalli khate tereyuttene.
24	ಬೆಂಕರ್- ಅಪನೆ ಬೆಂಕರ್ ಕೆ ಗ್ರಾಹಕ ಕೆ ರೂಪ ಮೆ ಆಪಕೊ ಜೋಡ್ಕರ್ ಹಮೆ ಬಹು ಪ್ರಸನ್ನತಾ ಹೈ. ಧನ್ಯವಾದ್ ಸರ್.	Banker – We are glad to add you as a customer of our bank. Thanks a lot.	ಬೆಂಕರ್ - ನೆಮಗೆ ನಮಗೆ ಬೆಂಕರ್ ಗೆ ಗ್ರಾಹಕರನ್ನು ಸೇರಿಸಿಕೊಳ್ಳಲು ನಮಗೆ ಸಂತೋಷವಾಗಿದೆ. ತುಂಬಾ ಧನ್ಯವಾದಗಳು.	ಬೆಂಕರ್ - ನಿಮ್ಮನ್ನು ನಮ್ಮ ಬೆಂಕರ್ ಗೆ ಗ್ರಾಹಕರನ್ನಾಗಿ ಸೇರಿಸಿಕೊಳ್ಳಲು ನಮಗೆ ಸಂತೋಷವಾಗಿದೆ. ತುಂಬಾ ಧನ್ಯವಾದಗಳು.	Byankar - nimmannu nam'ma byañkina grahakarannagi serisikollalu namage santosaavagide. Tumba dhan'yavadagañu.
25	ವ್ಯಕ್ತಿ - ಇತನಿ ಮಹತ್ವಪೂರ್ಣ ಜಾನ್ಕಾರಿ ದೆನೆ ಹೆತು ಆಪಕೊ ಬಿ ಧನ್ಯವಾದ್.	Person - Thanks to you too for giving such important information.	ವ್ಯಕ್ತಿ- ಇಂತಹ ಮಹತ್ವದ ಮಾಹಿತಿಯನ್ನು ನೀಡಿದುದಕ್ಕಾಗಿ ನೆಮಗೆ ಧನ್ಯವಾದಗಳು.	ವ್ಯಕ್ತಿ - ಇಂತಹ ಮಹತ್ವದ ಮಾಹಿತಿಯನ್ನು ನೀಡಿದುದಕ್ಕಾಗಿ ನೆಮಗೆ ಧನ್ಯವಾದಗಳು.	Vyakti - intaha mahatvada mahitiyannu niðiddakkagi nimagu dhanyavadagañu.

ಫಲ ಸಜ್ಜಿ ವಿಕ್ರೇತಾ ಸೆ ಸಂವಾದ. Conversation Fruits / Vegetables seller

ಕ್ರಮ	ಹಿಂದಿ	ಅಂಗ್ರೇಜಿ	ಕನ್ನಡ ಭಾಷಾ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ ಲಿಪಿ
1	ಗ್ರಾಹಕ - ಭರಿಯಾ ಅಲೂ ಕ್ಯಾ ಭಾವ ದಿಯೆ ಹೈ ?	Customer : What is the rate of Potato.	ಗರಾಹಕ : ಅಲೂಗಡ್ಡೆ ದರ ಎಷ್ಠು?	ಗ್ರಾಹಕ : ಅಲೂಗಡ್ಡೆ ದರ ಂಠು?	Grahaka: Alugeḍḍe dara eṣṭu?
2	ವಿಕ್ರೇತಾ- ಸಾಹಬ ಬಿಸ ರುಪಯೆ ಕಿಲೊ.	Seller- Sir, 20 Rupee Kg.	ಮಾರಾಟಗಾರ- ಸರ್, 20 ರೂಪಾಯಿ ಕೆ.ಜಿ.	ಮಾರಾಟಗಾರ- ಸರ್, 20 ರೂಪಾಯಿ ಕೆ.ಜಿ.	Maraṭagara- sar, 20 rupayi ke.Ji.
3	ಗ್ರಾಹಕ - ಬಿಸ ರುಪಯೆ? ಇತನಾ	Customer : 20 Rupees? Too much	ಗರಾಹಕ: 20 ರೂಪಾಯಿ? ತುಂಬಾ ಹೆಚ್ಚು	ಗ್ರಾಹಕ: 20 ರೂಪಾಯಿ? ತುಂಬಾ ಹೆಚ್ಚು	Grahaka: 20 Rupayi? Tumba heccu
4	ವಿಕ್ರೇತಾ - ಸಾಹಬ ಅಜ್ಜಿ ಮಂಹಗೈ ಹೈ.	Seller - Sir, today it is costly.	ಮಾರಾಟಗಾರ - ಸರ್, ಇಂದು ಇದು ದುಬಾರಿಯಾಗಿದೆ.	ಮಾರಾಟಗಾರ - ಸರ್, ಇಂದು ಇದು ದುಬಾರಿಯಾಗಿದೆ.	maraṭagara - sar, indu idu dubariyagide.
5	ಗ್ರಾಹಕ - ಪಂದ್ರಹ ನಹಿ ದೋಗೈ.	Customer : Give at 15?	ಗರಾಹಕ: 15 ಕೆ.ಕೆ ನೋಡುಮದೇ?	ಗ್ರಾಹಕ: 15 ಕೆ.ಕೆ ನೋಡುಮದೇ?	Grahaka: 15 Kke niḍuvude?
6	ಸಜ್ಜಿ ವಿಕ್ರೇತಾ - ನಹಿ ಸಾಹಬ.	Seller - Sorry Sir.	ಮಾರಾಟಗಾರ - ಕ್ಷಮಿಸಿ ಸರ್.	ಮಾರಾಟಗಾರ - ಕ್ಷಮಿಸಿ ಸರ್.	Maraṭagara - kṣhamisi sar.
7	ಗ್ರಾಹಕ- ಅಚ್ಚಾ ದೊ ಕಿಲೊ ದೊ ದೊ?	Customer: OK, Give two Kg.	ಗರಾಹಕ: ಸರ್, ಎರಡು ಕೆ.ಜಿ. ಕೊಡು.	ಗ್ರಾಹಕ: ಸರ್, ಎರಡು ಕೆ.ಜಿ. ಕೊಡು.	Grahaka: Sari, eraḍu ke.Ji. Kodi
8	ಸಜ್ಜಿ ವಿಕ್ರೇತಾ - ತಾಜಾ ಸೆಬ್ ಭಿ ದೆಖಿಯೆ ಸಾಹಬ.	Seller - Sir, see the fresh apples also.	ಮಾರಾಟಗಾರ - ಸರ್, ತಾಜಾ ಸೆಬುಗಲನ್ನು ಸಹ ನೋಡು.	ಮಾರಾಟಗಾರ - ಸರ್, ತಾಜಾ ಸೆಬುಗಲನ್ನು ಸಹ ನೋಡು.	Maraṭagara - sar, taja sebugaḷannu saha noḍi.
9	ಗ್ರಾಹಕ- ಕೆಸೆ ದಿಯೆ ಹೈ.	Customer: Rate	ಗರಾಹಕ: ದರ?	ಗ್ರಾಹಕ: ದರ?	Grahaka: Dara?
10	ಸಜ್ಜಿ ವಿಕ್ರೇತಾ - 150/-	Seller - Rs 150/-	ಮಾರಾಟಗಾರ - ರೂ 150/-	ಮಾರಾಟಗಾರ - ರೂ 150/-	Maraṭagara - ru 150/-

उधारकर्ता से वसूली संबंधी संवाद. Conversation with Borrower for Recovery

ಕ್ರ. ಸಂ.	ಹಿಂದಿ	ಆಂಗ್ಲಿಷಿ	ಕನ್ನಡ ಭಾಷೆ		
			ಕನ್ನಡ ಲಿಪಿ	ದೇವನಾಗರಿ ಲಿಪಿ	ರೋಮನ್ ಲಿಪಿ
1	स्टाफ- नमस्ते आप हमारे बैंक के खातेदार है. हम आपसे मिलने आए हैं.	Staff - Hello, You are our bank Account holder. We would like to meet you	ಸೌಬಂದಿ - ಹಲೋ, ನಮ ನಮ್ ಬ್ಯಾಂಕ್ ಖಾತೆದಾರರು. ನಾವು ನಮ್ಮನು ಭೇಟಿ ಮಾಡಲು ಬಯಸುತ್ತೇವೆ	सिब्बंदि - हलो, नीवु नम्म ब्यांक खातेदाररु. नावु निम्मन्नु भेटी माडलु बयसुत्तेवे	Sibbandi - halo, nivu namma byank khatedararu. Navu nimmannu bheṭi maḍalu bayasutteve
2	ग्राहक-नमस्ते कृपया अपने आने का उद्देश्य बताएं	Customer - Hello. Please tell me the purpose of your visit?	ಗೌರಾಹಕ - ನಮಸ್ಕಾರ. ದಯವಿಟ್ಟು ನಮ್ಮನು ಉದ್ದೇಶವನ್ನು ನನಗೇ ತಿಳಿಸಿ?	ग्राहक - नमस्कार. दयविट्टु निम्म भेटिय उद्देशवन्नु ननगे तिलिसि?	grahaka - namaskara. Dayaviṭṭu nimma bheṭiya uddshavannu nanage ṭiṭisi?
3	स्टाफ- महोदय हमें आपके ऋण खाते के संबंध में चर्चा करनी है	Staff - Sir, we would like to discuss you loan account.	ಸೌಬಂದಿ - ಸರ್, ನಾವು ನಮ್ಮ ಸಾಲದ ಖಾತೆಯನ್ನು ಚರ್ಚಿಸಲು ಬಯಸುತ್ತೇವೆ.	सिब्बंदि - सर्, नावु निम्म सालद खातेयन्नु चर्चिसलु बयसुत्तेवे.	Sibbandi - sar, navu nimma saalada khateyannu carcisalu bayasutteve.
4	ग्राहक- जी, आपके बैंक में मेरा एक बचत और एक ऋण खाता है, मैं नियम से किश्त भरता हूँ.	Customer- Yes, I have a savings & a loan account in your bank and paying regular installments.	ಗೌರಾಹಕ- ಹೌದು, ನಾನು ನಮ್ಮ ಬ್ಯಾಂಕ್‌ನಲ್ಲಿ ಉಳಿತಾಯ ಮತ್ತು ಸಾಲದ ಖಾತೆಯನ್ನು ಹೊಂದಿದ್ದೇನೆ ಮತ್ತು ನಿಯಮಿತ ಕಂತುಗಳನ್ನು ಪಾವತಿಸುತ್ತಿದ್ದೇನೆ.	ग्राहक- हौदु, नावु निम्म ब्यांकनल्लि उळिताय मत्तु सालद खातेयन्नु हौदिद್ದेने मत्तु नियमित कंतुगळन्नु पावतिसुत्तिद್ದेने.	Grahaka- haudu, nanu nimma byank nalli ulitaya mattu salada khateyannu hondiddene mattu niyamita kantugaḷannu pavatisuttiddene.
5	स्टाफ- लेकिन विगत तीन माह से इस खाते में किश्तें नहीं भरी गई है तथा आपके बचत खाते में भी पर्याप्त राशि नहीं है.	Staff - But last 3 installments are unpaid in this account and your savings account is not having sufficient funds.	ಸೌಬಂದಿ - ಆದರೆ ಈ ಖಾತೆಯಲ್ಲಿ ಕೊನೆಯ 3 ಕಂತುಗಳನ್ನು ಪಾವತಿಸಲಾಗಲಿಲ್ಲ ಮತ್ತು ನಮ್ಮ ಉಳಿತಾಯ ಖಾತೆಯು ಸಾಕಷ್ಟು ಹಣವನ್ನು ಹೊಂದಿಲ್ಲ.	सिब्बंदि - आदरे ई खातेयल्लि कोनेय 3 कंतुगळन्नु पावतिसलागिल्ल मत्तु निम्म उळिताय खातेयु साकष्ट हणवन्नु हौदिल्ल.	Sibbandi - adare I khateyalli koneya 3 kantugaḷannu pavatisalagilla mattu nimma ulitaya khateyu sakaṣṭu haṇavannu hondilla.
6	स्टाफ- क्या हम किश्त जमा न करने का कारण जान सकते हैं	Staff - Can we know the reason for its non payment	ಸೌಬಂದಿ - ಪಾವತಿಸದ ಕಾರಣವನ್ನು ನಾವು ತಿಳಿಯಬಹುದೇ?	सिब्बंदि - पावतिसद कारणवन्नु नावु तिलियबहुदे?	Sibbandi - pavatisada karanavannu navu ṭiṭiyabahude?

उधारकर्ता से वसूली संबंधी संवाद. Conversation with Borrower for Recovery

क्रम	हिन्दी	अंग्रेजी	कन्नड भाषा		
			कन्नड लिपि	देवनागरी लिपि	रोमन लिपि
7	ग्राहक-जी विगत 3 माह से मुझे आधा ही वेतन प्राप्त हुआ है जिसके कारण मैं इन्हें समय पर नहीं चुका पाया हूँ.	Customer- Yes, for last 3 months I am getting just half salary so the same was not paid on time.	ಗ್ರಾಹಕ - ಹೌದು, ಕಳೆದ 3 ತಿಂಗಳಿಂದ, ನಾನು ಕೇವಲ ಅರ್ಧದಷ್ಟು ಸಂಬಳವನ್ನು ಪಡೆಯುತ್ತಿದ್ದೇನೆ ಹಾಗೂ ಅದೇ ಸಮಯಕ್ಕೆ ಪಾವತಿಸಲಾಗಲಿಲ್ಲ.	ग्राहक-हौदु, कळेद 3 तिंगळिनिंद, नानु केवल अर्धदष्टु संबळवञ्चु पडेयुत्तिदेने हागागि अदे समयक्के पावतिसलागिल्ल.	Grahaka - haudu, kaleda 3 tiṅgaḷininda, nanu kevala ardhadaṣṭu sambaḷavannu paḍeyuttiddēne hagagi ade samayakke pavatisalagilla.
8	ग्राहक- महोदय महामारी के कारण हमारी कंपनी लाभ नहीं कमा रही है अतः मालिक ने हमसे से आधे वेतन पर कार्य करने का आग्रह किया है.	Customer- Sir, due to pandemic, our company is not earning profit, so the owner has urged us to work on half salary.	ಗ್ರಾಹಕ - ಸರ್, ಸಾಂಕ್ರಾಮಿಕ ರೋಗದಿಂದಾಗಿ, ನಮ್ಮ ಕಂಪನಿಯು ಲಾಭ ಕಂಪನಿಯು ಲಾಭ ಗಳಿಸುತ್ತಿಲ್ಲ, ಆದ್ದರಿಂದ ಮಾಲೀಕರು ಅರ್ಧ ಸಂಬಳದಲ್ಲೇ ಕೆಲಸ ಮಾಡಲು ಒತ್ತಾಯಿಸಿದ್ದಾರೆ.	ग्राहक-सर्, सांक्रामिक रोगदिंदागि, नम्म कंपनीयु लाभ गळिसुत्तिल्ल, आद्दरिंद मालीकरु अर्ध संबळदल्लि केलस माडलु ओत्तायिसिद्दारे.	Grahaka-sar, sankramika rogaḍindagi, namma kampaniyu labha gaḷisuttilla, addarinda malikaru ardha sambaḷadalli kelasa maḍalu ottayisiddare.
9	ग्राहक-कंपनीमालिक का कहना है कि जैसे ही महामारी का प्रभाव कम होगा, हम सब कर्मचारियों को एरियर्स के साथ पूरा वेतन मिल जाएगा	Customer - The owner says that as soon as the impact of the epidemic will reduce, all employees will get full salary with Arrears	ಗ್ರಾಹಕ- ಸಾಂಕ್ರಾಮಿಕದ ಪ್ರಭಾವವು ಕಡಿಮೆಯಾದ ತಕ್ಷಣ, ಎಲ್ಲಾ ಉದ್ಯೋಗಿಗಳಿಗೆ ಬಾಕಿಯೊಂದಿಗೆ ಪೂರ್ಣ ಸಂಬಳ ಸಂಗ್ರಹಿಸಿ ಎಂದು ಮಾಲೀಕರು ಹೇಳಿದ್ದಾರೆ.	ग्राहक - सांक्रामिकद प्रभाववु कडिमेयाद तक्षण, ऐल्ला उद्योगिगळिगे बाकियोदिगे पूर्ण संबळ सिगुत्तदे ऐंदु मालीकरु हेळुत्तारे	Grahaka- sankramikada prabhavavu kaḍimeyeda takṣaṇa, ella udyogigaḷige bakiyondige purṇa sambaḷa siguttade endu malikaru heḷiddare.
10	स्टाफ - क्या आप आज अतिदेय किश्त की अदायगी करने की स्थिति में है.	Staff- Are you in a position to repay the overdue installment today.	ಸಿಬ್ಬಂದಿ- ಮಿತಿಯಿರಿದ ಕಂತನ್ನು ಇಂದು ಮರುಪಾವತಿ ಮಾಡುವ ಸ್ಥಿತಿಯಲ್ಲಿ ನೀವು ಇದ್ದೀರಾ.	सिब्बन्दि-मितिमीरिद कंतसु इंदु मरुपावति माडुव स्थितियल्लि नीवु इद्दीरा.	Sibbandi- mitimirida kantannu indu marupavati maḍuva sthithiyalli nivu iddira.
11	ग्राहक-यह कष्ट का समय है तब भी मैं अतिदेय किश्त देने का प्रयास करता हूँ.	Customer – It is a painful time, however, I try to pay overdue installment	ಗ್ರಾಹಕ- ಇದು ನೋವಿನ ಸಮಯ, ಆದಾಗ್ಯೂ, ನಾನು ಕಂತು ಪಾವತಿಸಲು ಪ್ರಯತ್ನಿಸುತ್ತೇನೆ.	ग्राहक-इदु नोविन समय, आदाग्यू, कंतु पावतिसलु प्रयत्निसुत्तेने.	Grahaka - idu novina samaya, adagyū, kantu pevatisalu prayatnisuttene.
13	स्टाफ- यह बताना हमारा कर्तव्य है कि यदि आपका ऋणखाता एनपीए हो जाता है तो आपको भविष्य में वित्त संस्थानों से ऋण मिलना संभव नहीं होगा	Staff- It is our duty to inform that if loan a/ct becomes NPA then it will not be possible to get a loan from financial institutions in future.	ಸಿಬ್ಬಂದಿ- ಸಾಲದ ಖಾತೆ ಎನ್‌ಪಿ‌ಎ ಆಗಿದ್ದರೆ ಭವಿಷ್ಯದಲ್ಲಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸುವುದು ನಮ್ಮ ಕರ್ತವ್ಯ.	सिब्बन्दि- सालद खाते ऐन्पिए आगिद्दरे भविष्यदल्लि हणकासु संस्थेगळिंद साल पडेयलु साध्यवागुवुदिल्ल ऐंदु तिळिसुवुदु नम्मकर्तव्य	Sibbandi- salada khate en pi e agiddare bhaviṣhyadalli haṇakasau sansthegaḷinda sala paḍeyalu sadhyavaguvudilla endu tiḷisuvudu namma kartavya.

ಗ್ರಾಹಕ के घर वसूली कार्य संबंधी संवाद . Conversation with borrower for recovery

क्रम	हिन्दी	अंग्रेजी	कन्नड भाषा		
			कन्नड लिपि	देवनागरी लिपि	रोमन लिपि
14	स्टाफ- इसके अलावा आपके बच्चों को उच्च शिक्षा हेतु बैंक ऋण मिलने में कठिनाई होगी जिससे उनका भविष्य खराब होने की आशंका बनी रहेगी.	Staff-Further, your children will face difficulty to get bank loans for higher education, due to which there will be a fear of their future being spoiled.	ಸೆಂಟರ್-ಇದಲ್ಲದೆ, ನಮ್ಮ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕ್ ಸಾಲವನ್ನು ಪಡೆಯಲು ಕಷ್ಟಪಡುತ್ತಾರೆ, ಇದರಿಂದಾಗಿ ಅವರ ಭವಿಷ್ಯವು ಹಾಳಾಗುತ್ತದೆ ಎಂಬ ಭಯವಿರುತ್ತದೆ.	सिब्बंदि-इदल्लदे, निम्म मक्कळु उन्नत शिक्षणक्कागि ब्यांक सालवन्नु पडेयलु कष्टपडुत्तारे, इदरिंदागि अवर भविष्यवु हाळगुत्तदे ऐंब भयविरुत्तदे.	Sibbandi-idallade, nimma makkaḷu unnata shikṣaṇakkagi byank salavannu paḍeyalu kaṣṭapaḍuttare, idarindagi avara bhaviṣyavu haḷaguttade emba bhayaviruttade.
15	स्टाफ - एक और लाभदायक जानकारी देता हूं कि यदि आप समय पर ऋण चुकाते हैं तो आप बैंक के मूल्यवान उधारकर्ता हो जाएंगे तथा भविष्य में नया ऋण देने में बैंक द्वारा आपको प्राथमिकता प्रदान की जाएगी.	Staff - Another good information I have to give you that if you repay the loan timely, you will be our valuable customer and be given priority by the bank in future new loans.	ಸೆಂಟರ್ - ನಮ್ಮ ಸಾಲವನ್ನು ಸಕಾಲಿಕವಾಗಿ ಮರುಪಾವತಿಸಿದರೆ, ನಮ್ಮ ಅಮೂಲ್ಯ ಗ್ರಾಹಕರಾಗುತ್ತೀರಿ ಮತ್ತು ಮುಂದಿನ ಹೊಸ ಸಾಲಗಳಲ್ಲಿ ಬ್ಯಾಂಕಿನಿಂದ ಆದ್ಯತೆ ನೀಡಲಾಗುವುದು ಎಂದು ನಾನು ನಮಗೆ ನಂಬಿಕೆಯು ಇನ್ನೂ ಹೆಚ್ಚುತ್ತದೆ.	सिब्बंदि - नीवु सालवन्नु सकालिकवागि मरुपावतिसिदरे, नीवु नम्म अमूल्य ग्राहकरागुत्तीरि मत्तु मुंदिन होस सालगळल्लि ब्यांक्निंद आद्यते नीडलागुवुदु ऐंदु नानु निमगे नीडबेकाद इन्नोदु उत्तम माहिति.	Sibbandi - nivu salavannu sakalikavagi marupavatisidare, nivu namma amulya grahakaraguttiri mattu mundina hosa salagaḷalli byankninda adyate niḍalaguvudu endu nanu nimage niḍabekada innondu uttama mahiti.
16	ग्राहक-महोदय आपका मार्गदर्शन अत्यंत शिक्षाप्रद है. मैं विश्वास दिलाता हूं कि मेरा ऋण खाता कभी भी खराब नहीं होगा.	Customer - Sir Your guidance is very usefull. I assure you that my loan account will never be bad.	ಗ್ರಾಹಕ - ಸರ್ ನಮ್ಮ ಮಾರ್ಗದರ್ಶನ ತುಂಬಾ ಉಪಯುಕ್ತವಾಗಿದೆ. ನನಗೆ ಸಾಲದ ಖಾತೆಯು ಎಂದಿಗೂ ಕೆಟ್ಟದಾಗುವುದಿಲ್ಲ ಎಂದು ನಾನು ನಮಗೆ ಭರವಸೆ ನೀಡುತ್ತೇನೆ.	ग्राहक - सर् निम्म मार्गदर्शन तुंबा उपयुक्तवागिदे. नन्न सालद खातेयु ऐंदिगू केट्टदागिरुवुदिल्ल ऐंदु नानु निमगे भरवसे नीडुत्तेने.	Grahaka - sar nimma margadarshana tumba upayuktavagide. Nanna salada khateyu endigu keṭṭadagiruvudilla endu nanu nimage bharavase niḍuttene.
17	स्टाफ – आभार. हमारे आने का उद्देश्य सफल रहा. कृपया ऋण अदायगी संबंधी जानकारी को आगे भी फैलाएं.	Staff-Thnks. The purpose of our visit was successful. Pl spread the loan payment information even further.	ಸೆಂಟರ್ - ತುಂಬಾ ಧನ್ಯವಾದಗಳು. ನಮ್ಮ ಭೇಟಿಯ ಉದ್ದೇಶ ಯಶಸ್ವಿಯಾಗಿದೆ. ದಯವಿಟ್ಟು ಸಾಲ ಪಾವತಿ ಮಾಹಿತಿಯನ್ನು ಇನ್ನೂ ಹರಡಿ.	सिब्बंदि- तुम्बा धन्यवादगलु. नम्मा भेटिय उद्देश्य यशस्वी यागिडे. दयाविट्टु सल पवति महितियन्नु इन्नस्तु हरडि	Sibbandi - tumba dhanyavadagaḷu. Namma bhetiya uddesha yashasviyagide. Dayaviṭṭu sala pavati mahitiyannu innaṣṭu haraḍi.

बस अड्डे पर संवाद. Conversation at Bus Stand

क्र म	हिन्दी	अंग्रेजी	कन्नड भाषा		
			कन्नड लिपि	देवनागरी लिपि	रोमन लिपि
1	व्यक्ति – दिल्ली की बस कितने बजे जायेगी?	Person– At what time will the Delhi bus leave?	ವ್ಯಕ್ತಿ- ದೆಹಲಿ ಬಸ್ ಯಾವ ಸಮಯಕ್ಕೆ ಹೊರಡುತ್ತದೆ?	व्यक्ति-देहलि बस यावा समयके होरादुत्तदे?	Vyakti - dehali bas yava samayakke horaḍuttade?
2	कर्मचारी – दिल्ली की बस 7 बजे जायेगी.	Employee–Delhi bus will leave at 7.00 o'clock.	ಉದ್ಯೋಗಿ- ದೆಹಲಿ ಬಸ್ 7.00 ಗಂಟೆಗೆ ಹೊರಡುತ್ತದೆ.	उद्योगि- देहली बस 7.00 गंटेगे होरादुत्तदे	Udyogi - dehali bas 7.00 Gaṅṭege horaḍuttade.
3	व्यक्ति – यहाँ से दिल्ली का किराया कितना है	Person - What is the fare from here to Delhi?	ವ್ಯಕ್ತಿ- ಇಲ್ಲಿಂದ ದೆಹಲಿಗೆ ಪರಯಾಣ ದರ ಎಷ್ಟು?	व्यक्ति –इल्लिंद देहलि प्रयाण दर ऐष्टु ?	Vyakti - illinda dehalige prayāṇa dara eṣṭu?
4	कर्मचारी – सत्तर रुपये है.	Employee– Seventy rupees	ಉದ್ಯೋಗಿ- ಎಪ್ಪತ್ತು ರೂಪಾಯಿ	उद्योगि- ऐप्पत्तु रूपायि	Udyogi- eppattu rupayi
5	व्यक्ति – दिल्ली पहुँचने में कितना समय लगेगा ?	Person - How long will it take to reach Delhi?	ವ್ಯಕ್ತಿ- ದೆಹಲಿ ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?	व्यक्ति-देहलि तालुपालु एस्टु समय तेगेदुकोल्लुत्तदे ?	vyakti - dehali talupalu eṣṭu samaya tegedukoḷḷuttade?
6	कर्मचारी – दो घंटे लगेगे.	Employee – Two hours.	ಉದ್ಯೋಗಿ- ಎರಡು ಗಂಟೆಗಳು.	उद्योगि – इरडु गंटेगलु	Udyogi - eraḍu gaṅṭegaḷu.
9	व्यक्ति – दिल्ली के लिए स्लीपर बस कितने बजे जाती है.?	Person– At what time does sleeper bus leave to Delhi?	ವ್ಯಕ್ತಿ- ದೆಹಲಿಗೆ ಸ್ಲೀಪರ್ ಬಸ್ ಯಾವ ಸಮಯದಲ್ಲೇ ಹೊರಡುತ್ತದೆ?	व्यक्ति – स्लीपर बस देहलिये यावा समयके होरादुत्तदे?	Vyakti– slipar bas dehalige yava samayadalli horaḍuttade?
10	कर्मचारी-दिल्लीके लिए स्लीपर बस 8 बजे जाती है.	Employee– Sleeper bus to Delhi leaves at 8 o'clock.	ಉದ್ಯೋಗಿ- ದೆಹಲಿಗೆ ಸ್ಲೀಪರ್ ಬಸ್ 8 ಗಂಟೆಗೆ ಹೊರಡುತ್ತದೆ.	उद्योगि- देहलिये स्लीपर बस 8 गंटेगे होरादुत्तदे	Udyogi - dehalige slipar bas 8 gaṅṭege horaḍuttade.
11	व्यक्ति- क्या ऑनलाइन टिकिट बुकिंग की सुविधा उपलब्ध है?	Person - Is online booking facility available?	ವ್ಯಕ್ತಿ- ಆನ್‌ಲೈನ್ ಬುಕಿಂಗ್ ಸೌಲಭ್ಯ ಲಭ್ಯವಿದೆಯೇ?	व्यक्ति- आन्लैन् बुकिंग् सौलभ्य लभ्यविदेये?	Vyakti - anlain bukiṅg saulabhya labhyavideye?
12	कर्मचारी- ऑनलाइन टिकिट बुकिंग की सुविधा उपलब्ध है.	Employee – Yes online booking facility is available	ಉದ್ಯೋಗಿ- ಹೌದು ಆನ್‌ಲೈನ್ ಬುಕಿಂಗ್ ಸೌಲಭ್ಯ ಲಭ್ಯವಿದೆ	उद्योगि - हौदु आन्लैन् बुकिंग् सौलभ्य लभ्यविदे	Udyogi - haudu an lain bukiṅg saulabhya labhyavide